



ಮಿಲಾರ್ಚೆಂ
ಚಿ

ಮಿಲನ್

ಪುಸ್ತಕ್ : 22

ಅಂಕೂ : 04

ದಸೆಂಬರ್ : 2023

ಜೆಜು ಬಾಲ್ ಜಲ್ಲಲಾ, ಸೊಡ್ವಣ್ಣಾರ್ ಭುಮಿಚೆರ್ ದೆಂವ್ಲಾ



ಭರ್ವಶಾಚಿಂ ಯಾತ್ರಿಕಾಂ



2023 - 2025

Merry Christmas & Prosperous New Year



Wishing you a blessing filled with Peace, Love, and Joy! Merry Christmas & Happy New Year

10%

399 Days
Quarterly Interest Available

20th
Milestone

**Celebration
OFFER**

**EXTRA
0.50%**

Senior Citizens
Applicable for 306 & 399 Days

Effective from 1st December 2023 to 29th February 2024

10.25%
999 Days

9%
366 Days

10%
2 years
(730 Days)

Special Interest Rates
Offered for Reserved
Categories:

* Widows * Physically
Challenged * Police,
Retired Police,
ex-servicemen & family
members of the martyrs
of Indian Nation

**Anjali Cash Certificate
(ACC):**

Double your
money in 99
months i.e.
**1,00,000/- on
maturity yields
2,00,151/-**

**Monthly Income Scheme
(MIS):**

Invest For 3 years
and get 8%
Interest monthly.
Eg: For 1,50,000/-
Monthly Interest
1000/- (per month)

- 2022-23 Profit – 6.51 crores
- Working capital 1225 crores
- 2022-23 F.Y Turnover – 8124 crores
- Employee strength of 1522

117 Branches Spread across
9 District in urban and rural
area in **Karnataka**

- Uttar Kannada - 47
- Mangaluru - 16
- Udupi - 12
- Mysuru - 02
- Shivamogga - 10
- Chikkmagaluru - 03
- Dharwad - 09
- Belagavi - 04
- Haveri - 08

Instant PAY

**YOUR LIC PREMIUM
COLLECTION POINT IN OUR
Branches QUICK & HASSLE FREE**

Money Transfer Services

TRANSFAST
Maximum Money Transfer

WESTERN UNION
MONEY TRANSFER

Global Pay
Money Transfer

MoneyGram
money transfer

Ria MONEY TRANSFER

E-stamping Service (Bond Paper) * RTGS/ NEFT Service, Cheque Clearance * Pan Card Facility * General Insurance * Manipl Registration Counter & Information Center * Health cards- Manipl and Father Mullers * Yashavini Health Insurance Scheme * LIC Customer Service Center - LIC Premium Collection



ST.MILAGRES

CREDIT SOUHARDA CO-OPERATIVE SOCIETY LTD., KARWAR

Attractive Deposit Plans - Loan Advancing - Value Added Services - Insurance Services

MANGALURU Division (95382006405): Mangaluru - Urwa- Valencia-Kulshékara- Bajpe- Surathkal - Mulki- Kinnigoli - Moodbidri - Belthangady -Thokkottu- Vittal- Uppinangady- Bantwal- Puttur - Sullia, UDUPI Division(9606013308): Udupi - Byndoor- Kundapura- Shiroor- Gangolli- Brahmavar- Kallianpura- Kaup - Padubidri- Shirva- Moodubelle- Karkala

Branch Location and Contact Numbers Visit www.milagrescooperative.com Ph: 08382223600



With Best Compliments From



**Arthur & Elfrieda DSouza
Desma Rovina DSouza
Elrona, Silba & Karsten Radon**

*Merry Christmas
&
Happy New Year 2024*

Owning a car without buying one.
That's a miracle.
Presenting Maruti Suzuki Subscribe.



ಮಾಂಡೋವಿ ಮೋಟಾರ್ಸ್ ತರ್ಫೆನ್ ತುಮ್ಮಾಂ
ಸರ್ವಾಂಕ್ ಭಾಲಿ ನತಾಲ್ ಆನಿ ಸಂತೋಸ್
ಭರಿತ್ ನವೆಂ ವರಸ್ 2024 ಮಾಗ್ತಾಂವ್.



MERRY CHRISTMAS AND A HAPPY NEW YEAR



Monthly Fee Starting at
Rs. 14147/-*
PER MONTH



Monthly Fee Starting at
Rs. 13738/-*
PER MONTH



Monthly Fee Starting at
Rs. 14659/-*
PER MONTH



Monthly Fee Starting at
Rs. 16645/-*
PER MONTH



Monthly Fee Starting at
Rs. 19760/-*
PER MONTH



Monthly Fee Starting at
Rs. 20237/-*
PER MONTH

T&C APPLY

MARUTI SUZUKI SUBSCRIBE.
THE SURPRISINGLY EASY WAY OF
BRINGING HOME A NEW CAR.




Other Services offered

Maruti Suzuki Driving School | Maruti Suzuki Smart Finance
Maruti Suzuki Insurance Broking | Maruti Suzuki Genuine Parts
Maruti Suzuki Genuine Accessories | MS TRUE VALUE



H.O. Arvind Building, Dr.Shivarama Karanth Road, Hampankatta, Mangalore-575001
For More Details Contact Mr. Joy Raymond Cutinha 98807 02587

*Serving the Christian
Community Since 55 years...*



- ▶ Christian Books ▶ Religious Articles
- ▶ Church Goods ▶ Christening
- ▶ First Communion ▶ Wedding Requisites and much more.

JEROSA COMPANY

Opp. Milagres Church, Hampankatta, Mangalore 575001

☎ 0824- 2423870 /2424870 📞 9741694527



Special Dried Fruit & Kuswar Hampers For

CHRISTMAS AND NEW YEAR

50 GM's gulyo
50 gms kidyo
1/4 kg plum cake
3 kokkis
3 nevyo
3 rice laddoos

₹300

50 gms kidyo
50 gms gulyo
50 gms tukdya
80 gms dates
1/4 kg plum cake
4 kokkis
4 nevyo
4 rice laddoos

₹400

50 gms kidyo
50 gms gulyo
50 gms tukdya
100 gms Banana chips
80 gms dates
80 gms mixed nuts
1/4 kg plum cake
4 kokkis
4 nevyo
4 rice laddoos

₹550

80gms mixed
flavoured cashews
80gms dates
100gms cashew
macaroons
200gms cookies
1/4 kg plum cake
6 kokkis
6 nevyo
6 rice laddoos

₹750

*T&C Apply



Customize your
own Kuswar
Hampers



Dry Fruits
Hampers
Avilable Too



Home Delivery
Available*



Send Kuswar
All Over
India

Order Online  www.souzacashew.com

📍 Ground Floor, New Milagres Mansion Building,
Opp. Milagres Church, Falhr Road,
Hampankatto, MANGALURU - 575001

☎ 73537 50521 ✉ souzacashew@gmail.com

SAY
YES TO
NUTTINESS

Church Building, K.M.Marg, UDUPI - 576 101
+91 820 2620057, 2627167 ☎ 73537 50507

souzaudupi@gmail.com ✉

FOLLOW US ON   [souzacashews](https://www.souzacashews.com)



ಮಿಲಾಗ್ರೆಂ ಮಿಲನ್

(ಫಿರ್ಗಟ್ ಪತ್)

ದಶೆಂಬರ್ 2023

ಸಂಪಾದಕೀಯ್ ಮಂಡಳಿ

ವಿಗಾರ್ ಆನಿ ಸಂಚಾಲಕ್
ಮಾ ಬಾ ಬೊನವೆಚರ್ ನಜೆತ್
☎ 94492 09400

ಸಹಾಯಕ್ ವಿಗಾರ್ ಆನಿ ಸಹ-ಸಂಚಾಲಕ್
ಮಾ ಡಾ ರೋಜಿನ್ ಜೋಯ್ನ್ ಸಾಂತುಮಾಯಿರ್
☎ 87620 55475

ಫಿರ್ದಜೆಂತ್ ಸೆವಾ ದಿಂವ್ಚೆ ಯಾಜಕ್
ಮಾ ಬಾ ಮೈಕಲ್ ಸಾಂತುಮಾಯಿರ್
☎ 98451 65382

ಮಾ ಬಾ ಉದಯ್ ಫೆರ್ನಾಂಡಿಸ್
☎ 99455 38910

ಗೌರವ್ ಸಂಪಾದಕ್
ಶ್ರೀ ಜೆ. ಎಫ್. ಡಿಸೋಜ

ಸಂಪಾದಕ್
ಶ್ರೀಮತಿ ನ್ಯಾನ್ಸಿ ಮಿನೇಜಸ್

ಉಪಾಧ್ಯಕ್ಷ
ಶ್ರೀ ಸಿಲ್ವೆಸ್ಟರ್ ಮಸ್ಕರೇನಸ್

ಕಾರ್ಯದರ್ಶಿ
ಶ್ರೀಮತಿ ಜೆಸಿಂತಾ ಫೆರ್ನಾಂಡಿಸ್

ಸಂಪಾದಕೀಯ್ ಮಂಡಳಿಚೆ ಸಾಂದೆ
ಶ್ರೀಮತಿ ಹಿಲ್ಟಾ ರೊಡ್ರಿಗಸ್

ಶ್ರೀ ಪ್ರೇಮ್ ರೋಬೊ

ಶ್ರೀ ಜೂಡ್ ಫೆರ್ನಾಂಡಿಸ್

ಶ್ರೀ ಲ್ಯಾನ್ಸಿನ್ ಸ್ಯಾಮುಯೆಲ್ ಡಿಸೋಜ

ಶ್ರೀ ಮಾಟ್ವಾ ಮಿಲಾರ್

ಡಾ ಜೆರೊಮ್ ಪಿಂಟೊ

ಫೋನ್ : 2423522

Email:
milarchemilan@gmail.com

Website:
www.milagres.church

ವಿಗಾರ್ ಬಾಪಾಚೊ ಸಂದೇಶ್



ದೆವಾನ್ ಸಂಸಾರಾಚೊ ಆಸೊಯ್ ಮೋಗ್ ಕೆಲೊ...

ಎಕ್ಲೊ ಪ್ರಾಯ್ವುಂತ್ ವಾಚುಂಕ್ ಬರಂವ್ಚ್ ಕಳಿತ್ ನಾತ್ಲೊ, ಶಿಕೊಂಕ್ ಪ್ರಯತ್ನ್ ಕರ್ತಾ. ಹಾಚೊ ಇರಾದೊ ಪವಿತ್ರ್ ಪುಸ್ತಕ್ ತಾಣೆಂ ವಾಚುನ್ ದೆವಾಚ್ಯಾ ಉತ್ರಾಂ ಮಾರಿಫಾತ್ ದೆವಾಚೊ ಸಂಬಂಧ್ ಆನಿ ಸಳಾವಳ್ ದವರೊ, ಹೆಂ ಸುಲಭ್ ನ್ಹಂಯ್. ಸುಮಾರ್ಶಿ ವರಾಂ ತೊ ಅಕ್ಟರ್ ಆನಿ ಶಿಕಾಪ್ ಶಿಕ್ತಾ. ಭಾಸ್ ಸಮಾತಾ ಆನಿ ಕ್ರಮೇಣ್ ಪವಿತ್ರ್ ಪುಸ್ತಕ್ ಸವ್ಯಾಸ್ ವಾಚುಂಕ್ ಸಕ್ತಾ. ಅಭ್ಯಾಸ್ ಕರುಂಕ್ ಚುಕಾನಾತ್ಲೊ ಹೊ ಮ್ಹುನಿಸ್ ಪವಿತ್ರ್ ಪುಸ್ತಕ್ ಸಲಿಸಾಯಿನ್ ವಾಚುಂಕ್ ಶಿಕ್ತಾ. ಹೆಂ ತಾಚೆಂ ಪ್ರಯತ್ನ್ ಆನಿ ಸಾಧನ್ ತಾಚ್ಯಾ ಮಿತ್ರಾಂ ಲಾಗಿಂ ವಾಂಟುನ್ ಘೆತಾ. ಅಪ್ಲೆ ನವೊ ಸೊಲ್ವೊ ವಾಚ್ಪಾ ಆನಿ ತಾಂತ್ ಪ್ರಭಾವಿತ್ ಜಾವ್ನ್ ತಾಚ್ಯಾ ಜಿಣ್ಯೆಕ್ ಉಪ್ಕಾರಾಕ್ ಪಡ್ಲೆಲೆಂ ವಾಕ್ಯ್ ಸಾಂ. ಜುವಾಂವ್ಚ್ಯಾ ವಾಂಜೆಲಾಂತ್ಲೆಂ ಅಧ್ಯಾಯ್ 3 ಆನಿ ವೋಳ್ 16 ಮ್ಹಣ್ ತಾಚ್ಯಾ ಇಷ್ಟಾಂ ಲಾಗಿಂ ಸಂತೊಸ್ ಉಚಾರ್ತಾ.

ಹಿ ವರ್ತಿ ಕಾಣಿ ಜಾಂವ್ಕ್ ಪುರೊ ಪುಣ್ ಮೊಗಾಚಿ ಕಾಣಿ ಆನಿ ಹಿ ವಾಚುನ್ ಆನಿ ನಿಯಾಳುನ್ ಪುರೊ ಜಾಂಯ್ನಾ ಆನಿ ಸೊಡ್ವಣೆಕ್ ರಾಕೊನ್ ಆಸ್ಲೆಲ್ಯಾ ಸಂಸಾರಾಕ್ ಪರ್ಗಟ್ಲಿಲಿ ಶ್ರೇಷ್ಟ್ ಆನಿ ವಿಶಿಷ್ಟ್ ಕಾಣಿ.

ಜೆಜುಚೊ ಜಲ್ಮ್, ಜಿಣಿ, ಮರಣ್, ಜಿವಂತ್ಪಣ್, ಸ್ವರ್ಗಾರೋಹಣ್ ಆನಿ ತಾಚ್ಯಾ ದುಸ್ರ್ಯಾ ಯೆಣ್ಯಾ ವಿಶಿಂ ಆಮಿಂ ನಿಯಾಳಾಂವ್. ಹರೈಕ್ ಪಾವ್ಟಿಂ ವ್ಹಡ್ ಆತುರಾಯಿನ್ ಆನಿ ಉರ್ಬೆನ್ ಹೊ ಘುಟ್ ಅತ್ಯೆತಾಂವ್. ಪೂಣ್ ಹಾಚೊ ಸಾರ್, ದೆವಾನ್ ಆಮ್ಚೊ ಮೋಗ್ ಕೆಲೊ ಪರ್ನೊ ತರೀ ಹರೈಕ್ ಪಾವ್ಟಿಂ ನವೊಚ್, ಕ್ರಿಯಾಳ್ ಆನಿ ಜಿವಾಳ್. ಹೆಂ ಸತ್ ಕೆದಾಳಾಯ್ ಪರ್ನೊಂ ಜಾಂಯ್ನಾ.

ನತಾಲಾಂಚೆಂ ಆಚರಣ್ ಆನಿ ಹಾಚ್ಯಾ ಭಂವ್ತಿ ವಿಣ್ಲೆಲಿಂ ಕಾರ್ತಕ್ಪಮಾಂ ದೆವಾಚ್ಯಾ ಮೊಗಾಚಿ ಗೂಂಡಾಯ್ ವರ್ನಿತಾತ್ ಆನಿ ಮನ್ಶಾಚ್ಯಾ ಸಂತೊಸಾಕ್ ಕಾರಣ್ ಜಾತಾತ್. ದೆವಾಚೊ ಮೋಗ್ ಗರ್ದನಾಚ್ಯಾ ಗೊಟ್ಯಾಂತ್ ಜಲ್ಮಾಲ್ಲ್ಯಾ ಬಾಳ್ಕಾಂ ಧೈಂ ಉಗ್ಡಾಂಚೊ ಜಾತಾ. ತೊ 'ಇಮಾನ್ಯುವೆಲ್' ಜಾವ್ನ್ ಆಮ್ಚೊ ಜಾತಾ. ದೆಕುನ್ ಹೆಂ ಫೆಸ್ತ್ ಆಚರಣ್ ಕ್ರಿಯಾಳ್ ಜಾವ್ನ್ ಸೊಮ್ಯಾಚ್ಯಾ ಮೊಗಾಚೆಂ ದರ್ಶನ್ ಜೊಡುಂಕ್ ಉಪ್ಕಾರುಂ. ಹೊ ಘುಟ್ ಸರ್ವ್ ಜನಾಂಗಾಂಕ್ ಖಿಂಚ್ಯಾ ಕಾಳಾರೀ ಯಾ ವೆಳಾರೀ ನವೊಚ್ ಜಾಂವ್ ಉರೊಂ.

ತುಮ್ಕಾಂ ಸಮೇಸ್ತಾಂಕ್ ನತಾಲಾಂಚ್ಯಾ ಫೆಸ್ತಾಚೆಂ ಆನಿ ನವ್ಯಾ ವರಾಚೆಂ ಉಲ್ಲಾಸ್ ಪಾತ್ಯೆತಾಂ.

✠ ಫಾ| ಬೊನಾ, ವಿಗಾರ್



GOD SO LOVED THE WORLD

An elderly man, who never went to school, wanted to learn. His desire was to read the Bible and to be acquainted with God's message. It wasn't easy. For several years he took time off to study the alphabets and to be familiar with the language. With efforts, he could read the Bible slowly and gradually he was comfortable with the language and was able to read the New Testament. While talking to one of his friends, he said it was worth reading the Bible and the most beautiful sentence that touched him was John:3/16 ' God so loved the world that he gave his only begotten son'.

He says, this is the old story of Jesus and his love. We will never grow tired of reading the greatest story ever told.

We read the story of his birth, his life, his death, his resurrection, his ascension, his promised coming again. Each time we do it with fresh interest and devotion. It's the most exciting message that God so loved the world. This good news never grows old. It's ever new and it's alive.

The Christmas celebration and all the events surrounded this great feast proclaims the same theme motivating us to

love as God loved us. The manifestation of this Godly love is in the little manger in the little baby 'Emmanuel', the savior of the world. May all our efforts to celebrate this feast of love be active and creative to encounter Jesus whose birth is ever new to all the generations for all times.

I wish you all a Merry Christmas and a prosperous new year. May the love of God be manifested in our life of love.

✍ Fr. Bona, Vicar

QUOTES

They need to exist so that they can push you to the next level. So don't hate them,
THANK THEM

**** *

HAPPINESS is
...accepting and understanding the ups and down in life.

**** *

Talk to someone who makes you happy....
But, never miss to talk with someone who and feel the difference.





ಕ್ರಿಸ್ತಾಸ್, ಸರ್ವೆಸ್ವರಾಚ್ಯಾ ಮೊಗಾಟಿಂ ಬಳ್ ವರ್ಣಿತಾ



ಚಾಲಿಂ ವರ್ಸಾಂ ಪಾಪಾರ್ ದೋನ್ ಹಜಾರ್
ಮನ್ಯಾಚಿಂ ರೂಪ್ ಫೆವ್ನ್ ಆಮ್ಚ್ಯಾ ಮಹಾನ್ ದೆವಾನ್
ಗರ್ಡಾ ನಾಚ್ಯಾ ಗೊಟ್ಕಾಂತ್ ಮನ್ಯಾಚ್ಯಾಚ್ ಜಾವ್ನ್ ತೊ ಜಲ್ಮಾಲೊ
ಧಾಂವ್ತಾವ್ನ್ ಸುಸಾರಾಂತ್ಲೊ ಕಾಳೊಕ್
ರಚ್ಣಾಂಕ್ ತಾಣೆ ಕಲ್ಯಾಂತ್ ಪಾವನ್
ದೆವಾಚ್ಯಾ ಅಪರಿಮಿತ್ ಮೊಗಾಟೊ ಹೊ ಗುರ್ತಾ.

ಕರಾತ್. ಬರ್ಯಾ ಮನಾಚೊ ಲೋಕ
ಆಪ್ಲೆ ತಾಂಕಿ ಪ್ರಮಾಣೆ ಸಹಕಾರ್ ದಿವ್ನ್
ಆಧಾರಿತಾ ಆನಿ ಹ್ಯಾದ್ಕಾರಿಂ ದೆವಾಚೊ
ಅನ್ವೋಗ್ ಆನಿ ದಾಧೊಸ್ಕಾಯ್
ಜೊಡ್ಲಾ.

ಸಂಭ್ರಮ್ ದೆವಾಚೆಂ ರೂಪ್ ಜಾವ್ನಾಸಾ, ಹ್ಯಾ ಆಮ್ಚ್ಯಾ
ಲ್ಹಾನಾಂ ಭಾವಾಂ-ಭಯ್ಣಿಂ ಥಂಯ್ ಪಳೆಂವ್ಚೊ ಆನಿ ಪೆಲ್ಯಾಂನಿ
ಆಪ್ಣಾ ಥಂಯ್ ದೆವಾಕ್ ಪಳೆಂವ್ಚ್ ಆಮ್ಚಾಸ್ ಕರ್ನ್ ದಿಂವ್ಚೊ
ತರ್ ಹ್ಯಾ ನತಾಲಾಂಚೆ ಪರ್ಬೆ ಕಾಳಾರ್ ಡೆಯಾನಾ ಆಮ್ಚಾಂ
ಪ್ರೇರಣ್ ಜಾಂವ್ಪಿ ಮ್ಹಣ್ ಆಮಿ ಮಾಗ್ಯಾಂ ಆನಿ ತಿಚ್ಯಾ
ಪಾವ್ಲಾಂನಿ ಧೈರಾನ್ ಆನಿ ದೆವಾವಯ್ಲ್ಯಾ ಥಿರ್
ಭರ್ವಶ್ಯಾನ್ ಚೆಲುಂಕ್ ಪ್ರಯತ್ನ ಕರುಂಯಾ.

ಆದ್ಲೆಂತ್ ಮ್ಹಣ್ ನತಲಾಂ ಪರ್ಬೆಚೆ ತಯಾರಾಯೆಚೊ
ಕಾಳ್ ಸುರು ಜಾಲೊ ಮ್ಹಣ್ಣಾನಾ, ಕ್ರಿಸ್ತಾಂವ್ ಸಮುದಾಯೆಚ್ಯಾ
ಲೊಕಾ ಥಂಯ್ ಸಂಭ್ರಮ್ ದಿಸೊನ್ ಯೆತಾ. ಸಗ್ಳ್ಯಾನ್‌ಯೀ
ನೆಕೆಲ್ಯಾಂ ಪರ್ಜಿಳ್ತಾತ್. ಗರ್ಡಾ ನಾಚ್ಯಾ
ಗೊಟ್ಕಾಂನಿ ಉಜ್ವಾಡ್ ಫಾಂಕ್ತಾ ಆನಿ
ಆಮ್ಚಾಂ ಆಕರ್ಷಿತ್ ಕರುನ್ ಸಂತೊಸ್ ಆನಿ
ಆನಂದಾನ್ ಫುಲಯ್ತಾ ನತಲಾಂಚ್ಯಾ
ದಳ್ಳಾರಾನ್ ಭರುನ್ ತನ್-ಮನ್
ಧಾದೊಶಿ ಕರ್ತಾ.



ಪುಣ್ ಆಮ್ಚಿಂ ಕಾಳ್ತಾಂ-ಮನಾಂ
ಫೆಸಾಚೊ ನೀಜ್ ದೈವಿಕ್ ಉಜ್ವಾಡ್
ಭೊಗುಂಕ್ ಸಕ್ಲ್ಯಾಂತ್‌ಗೆ?
ಆತ್ಮಾಚೊ ಕಾಳೊಕ್ ಪಯ್ಸ್
ಧಾಂವ್ತಾವ್ನ್ ಪಾವ್ಲಾಂತ್‌ಗೆ?

ಕ್ರಿಸ್ತ್ ಜನನಾಚ್ಯಾ 2025-ವ್ಯಾ ಜುಬ್ಲೆವ್
ವರ್ಸಾಚೊ ಆರಂಭ್ ಎದೊಳ್‌ಚ್
ಆಪ್ಲೆ ದಿಯೆಸೆಜಿಂತ್ ಆರಂಭ್
ಜಾಲಾ ಆಸ್ತಾಂ, ಹ್ಯಾದಿಶಿಂ ಆಮಿ
ಮೆಟಾಂ ಕಾಡುಂಕ್ ಆಸಾತ್.
ಗೊವ್ಳಿಬಾಪಾಚ್ಯಾ ಆನಿ ಫಿರ್ಗಜೆಚ್ಯಾ
ಮುಖೆಲ್ಪಣಾಪಾಲೆ ಆಯೊಜಿತ್
ಜಾಂವ್ಪಿಂ ಯೋಜನಾಂ ಜ್ಯಾರಿ
ಜಾಂವ್ಕ್ ಸಹಕಾರ್ ದಿವ್ಚಾಂ.
ಪಾಟ್ಲ್ಯಾ ಸಬಾರ್ ವರ್ಸಾಂನಿ
ತ್ರಿಮತಿ ನೊರಿನ್ ಲೋಬೊ
‘ಮಿಲಾಡ್ಲೆಂ ಮಿಲನ್’ ಪತ್ರಾಚಿಂ
ಲೇಖನಾಂ ತಿದ್ದಣ್ ಕರ್ಚೊ ವಾವ್ರ್ ಗುಪಿತ್ ಥರಾನ್ ಕರ್ನ್
ಸೆವಾ ದಿವ್ನ್ ಆಸಾ, ಜೆಜು ತಿಕಾ ಭರ್ಪೂರ್ ಆತೀರ್ವಾದಾಂನಿ
ತಶೆಂಚ್ ಬರ್ಲೆ ಭಲಾಯ್ಕೆನ್ ಭರುಂದಿ ಮ್ಹಣ್ ಮಾಗ್ತಾಂ.

ಡೆಯಾನಾ ಬಾರೆಚೊ 48
ವರ್ಸಾಂಚಿ ಸೀ, ಕೋಟೀಶ್ವರಾಂತ್
ವಸ್ತಿ ಕರ್ತಾ. 14 ವರ್ಸಾಂಚೆ ಪ್ರಾಯಿಂ ಫಕತ್
ಪೆಂಕಾಟ್ ದೂಕ್ ಮ್ಹಣ್ ದಾಕೆರಾಲಾಗಿಂ ಗೆಲ್ಲಿ ಆನಿ
ಇಂಜೆಕ್ಸನ್ ಕಾಣ್ತಾ. ಪುಣ್ ದುಸ್ರ್ಯಾ ದಿಸಾ ಉಟೊಂಕ್
ಜಾಯ್ತಾಸಾಂ ಪಾಟ್ಲ್ಯಾ 35 ವರ್ಸಾಂ ಥಾವ್ನ್ ಮಾಂದ್ರೆಚ್
ಆಸಾ. ಮಿಂಬೆ ಕಷ್ಟಾತಾ ತರೀ ಧೈರ್ ಸಾಂಡಿಸಾ. ಜೆಜುಚೊ
ಉಜ್ವಾಡ್ ಆಪ್ಣ್ಯಾ ಜಿವಿತಾಂತ್ ತಿ ಭೊಗ್ತಾ, ತಿಚ್ಯಾ ವಿಶ್ವಾಸಾಕ್
ಲಾಗೊನ್ ದೇವ್ ತಿಚೊ ಹಾತ್ ಸಾಂಡಿಸಾ. ಮತಿಚ್ಯಾ ಆನಿ
ಹಾತಾಚ್ಯಾ ಬಳಾನ್ ಕಷ್ಟಾಂನಿ ಆಪ್ಲೊ ದಿಸ್ತೊಟೊ ಗ್ರಾಸ್ ತಿ
ಕಮಾಯ್ತಾ. ಬರ್ಯಾ ಮನಾಚ್ಯಾ ಲೊಕಾಚೆ ಕುಮೆನ್ ಆಪ್ಣಾಚಿ
ತಶೆಂ ಕುಟಾಚಿ ಆರ್ಥಿಕ್ ಜತನ್ ಫೆಂವ್ಕ್ ತಿ ಪ್ರಯತ್ನ ಕರ್ತಾ.
ತಿಕಾ ಪಳೆಯ್ತಲ್ಯಾಂಕ್ ತಿಚ್ಯಾ ತೊಂಡಾ ವಯ್ಲೊ ಸದಾಂಚೊ
ಹಾಸೊ ದೆವಾಚಿ ಮಹಿಮಾ ವರ್ಣಿತಾ.

ಸಂಪಾದಕೀಯ್ ಮಂಡಳಿ ಸವೆಂ, ಸರ್ವಾಂಕ್ ಭಾಗಿ
ಸಂತೊಸ್‌ಭರಿತ್ ನತಾಲಾಂಚೆಂ ಫೆಸ್ತ್, ತಶೆಂಚ್ ಸುಖ್-
ಸಮೃದ್ಧೆಚೆಂ, ಶಾಂತಿ-ಸಮಾಧಾನಾಚೆಂ, ದೆವಾಚ್ಯಾ ವಿಂಚ್ಕಾರ್
ಬೆಸಾಂವಾಂನಿ ಭರ್ಲಲೆಂ 2024-ವೆಂ ನವೆಂ ವರಸ್ ಹಾಂವ್
ತುಮ್ಮಾಂ ಮಾಗ್ತಾಂ.

**Wish you all Happy Christmas and a
Blessed New Year - 2024.**

✠ ನ್ಯಾಪ್ಲಿ ಮಿನೇಜಸ್
ಸಂಪಾದಕಿ

ಫಿರ್ಗಜೆಂತ್, ವಾಡ್ಕಾಂನಿ ವಿವಿಧ್ ಸಂದರ್ಭಾಂನಿ
ಮಾಯಾಮೊಗಾಟಿಂ ಆಧಾರಿ ಯೋಜನಾಂ ಆಯೊಜಿತ್





Message From Assistant Parish Priest

At the outset, I wish you all a merry Christmas and a Happy New Year 2024. As the year begins anew, this message deviates from the routine, urging us to seriously contemplate our way of life. If success is our aim, let's reflect on the power of routine.

Some of our best intentions fail because we don't have a system of execution. When it comes down to it, your new attitudes and behaviors must be incorporated into your monthly, weekly, and daily routines to affect any real, positive change. A routine is something you do every day without fail, so that eventually, like brushing your teeth or putting on your seatbelt, you do it without conscious thought. Similar to our discussion in the Habits section, if you look at anything you do that's successful, you'll see that you've probably developed a routine for it. These routines ease life's stresses by making our actions automatic and effective. To reach new goals and develop new habits, it's necessary to create new routines to support your objectives.

The greater the challenge, the more rigorous our routines need to be. Ever wonder why military boot camp is so hard-where relatively minor tasks like making the bed, shining your shoes, or standing at attention become over-the-top important?

✠ **Fr Robin Joyson Santhumayer**
Asst. Parish Priest



Building routines to prepare soldiers for combat is the most effective way to elicit efficient, productive, and reliable performance under intense pressure. The seemingly simplistic routines built and developed during basic training are so exact that soft, fearful, slovenly teenagers are transformed into lean, confident, mission-driven soldiers in only eight to twelve weeks. Their routines are so well-rehearsed that these Young soldiers can instinctively act with precision in the middle of the chaos of combat. That intense level of training and practice prepares soldiers to carry out their duties- even under the threat of imminent death. Now, your days might not be as dangerous, but without the proper routines built into your schedule, the results of your life can be unruly and unnecessarily hard. Developing a routine of predictable, daily disciplines prepares you to be victorious on the battlefield of life.

Thus, carry this message throughout the year.

ಜಿನ್ಯೊರ್ಡ್ ಅರು ಜಿಕ್ವಾರ್ಡ್, ಅರು ಕೋಣ್ ಪುಣ್ ಸಕ್ವಾರ್ಡ್ ಕಲ್ವಾ
ಜರ್ ಅರ್ ಸಲ್ವಲ್ವಾರ್ಡ್ ಅಜೆ ಮನಿಸ್ ಕೋಣ್ ಪುಣ್ ಕಲ್ವಾ





ಕ್ರಿಸ್ತು ಜಯಂತಿ ಘಟ್ಟಾಕ್ ಆರಂಭ-2023

21-12-2023	ಬೈಸಾರ್	} ಕಮಾರಾಂ: ಸಕಾಳಂ 8.30 ವರಾಂ ಥಾವ್ನ್ ದೊನ್ವಾರಾಂ 12.30 ವರಾಂ	31.12.2023-	ನವ್ಯಾ ವರ್ಸಾ ಮಿಸಾಂ ಸಾಂಚೆರ್
22-12-2023	ಸುಕ್ರಾರ್		5.00	ವರಾರ್ ಆರಾಧನ್ ಇಂಗ್ಲಿಷ್
23-12-2023	ಸನ್ವಾರ್		5.30	ವರಾರ್ ಸಂಭ್ರಮಿಕ್ ಇಂಗ್ಲಿಷ್ ಮೀಸ್
ಮಿಸಾಂ			7.00	ವರಾರ್ ಆರಾಧನ್ ಕೊಂಕ್ಣಿ
24-12-2023	ಸಾಂಚೆರ್	7.00	ವರಾರ್ ಸಂಭ್ರಮಿಕ್ ಕೊಂಕ್ಣಿ ಮೀಸ್	
ನತಲಾಂ ಗಿತಾಂ ಗಾಯುನ್			7.30	ವರಾರ್ ಸಂಭ್ರಮಿಕ್ ಕೊಂಕ್ಣಿ ಮೀಸ್
25-12-2023	ಫೆಸ್ತಾ ದೀಸ್	ಸಕಾಳಂ	01-01-2024	ಮಿಸಾಂ ಸಕಾಳಂ
6.00 ವರಾರ್ ಕೊಂಕ್ಣಿ ಮೀಸ್			6.00	ವರಾರ್ ಕೊಂಕ್ಣಿ ಮೀಸ್
7.00 ವರಾರ್ ಇಂಗ್ಲಿಷ್ ಮೀಸ್			7.00	ವರಾರ್ ಇಂಗ್ಲಿಷ್ ಮೀಸ್
8.15 ವರಾರ್ ಇಂಗ್ಲಿಷ್ ಮೀಸ್			8.15	ವರಾರ್ ಕೊಂಕ್ಣಿ ಮೀಸ್

Christmas - Liturgical Services

21-12-2023 - Thursday	} Confession Timings: 8.30 a.m to 12.30 pm	31.12.2023 – New Year
22-12-2023 - Friday		5.00 PM - Adoration in English
23-12-2023 - Saturday		5.30 PM- Solemn mass in English
24.12.2023 –	7.00 PM Carol singing followed by solemn mass	7.00 PM – Adoration in Konkani
25.12.2023 – Masses:	6.00 AM - Konkani 7.00 AM - Konkani 8.15 AM - English	7.30 PM – Solemn mass in Konkani
		01.01.2024 – Masses: 6.00 AM - Konkani 7.00 AM - Konkani 8.15 AM - English

ಇಸ್ತಿಹಾರಾಂಚಿ ದರ್

ಫೊರಾಚಿ ಭಾಯ್ಲಿ ಕೂಸ್	ರು.	4,500/-
ಫೊರಾಚಿ ಭಿತ್ತಲ್ಲಿ ಕೂಸ್	ರು.	3,500/-
ರಂಗಾಳ್ ಸಗ್ಳೆಂ ಪಾನ್	ರು.	3,000/-
ರಂಗಾಳ್ ಅರ್ಧೆಂ ಪಾನ್	ರು.	2,000/-
ಸಾಧೆಂ ಸಗ್ಳೆಂ ಪಾನ್	ರು.	1,000/-
ಸಾಧೆಂ ಅರ್ಧೆಂ ಪಾನ್	ರು.	500/-
ಸಾಧೆಂ ಕಾಲ್ಡೆಂ ಪಾನ್	ರು.	350/-
ಎಕಾ ಪಾನಾಚೆಂ ದಾನ್	ರು.	200/-

+5% GST is applicable on all advertisements. Payment can be done either in cash or through cheques drawn in favour of **The Parish Priest, Milagres Church, Mangalore.**

QUOTES

The alphabets in cheating and teaching are the same, So the people who cheat you always teach you something in life.

Talk to someone who makes you happy... But, never miss to talk with someone who feels happy to talk to you. Feel the difference...



GLEANINGS

NEW MEMBERS OF OUR CHURCH COMMUNITY

03.12.2023 – Hannah Maria Prabhu – D/o Sonjoy Joseph Prabhu & Vineeta Ethel Prabhu

MARRIAGE UNION / WHAT GOD HAS JOINED TOGETHER, LET NO ONE SEPARATE

08.07.2023 - Clive Rahul Misquith – Carmel Ward, Milagres and Dion Chacko - Nellippara.

16.07.2023 - Abhishek Iyengar – Bangalore and Sony Maria Linus Patrao - St Mary’s Ward, Milagres.

REST IN PEACE/ETERNAL REST GRANT UNTO THEM O’LORD

03.10.2023 – Myrtle Pereira (85) – Christ the King Ward

17.10.2023 – Ashish Sohan D’Souza (13) – Vailankanni Ward

19.10.2023 – Gratian Jossy Fernandes (64) – Fatima Ward

26.10.2023 – Edwin J F D’Souza (75) – Carmel Ward

28.10.2023 – Paul Crasta (72) – Fatima Ward

01.11.2023 – Leo Ronald Sequeira (70) – St Peter Ward

23.11.2023 – Lucy David (94) – St Peter Ward

27.11.2023 – Christine D’Souza (96) – Carmel Ward

29.11.2023 – Celine D’Souza (78) – Sacred Heart Ward

06.12.2023 – Nora Eva Pinto (77) – Monti Saibin Ward

QUOTES

A good heart and good nature are two different things... A good heart can win many relationships... but good nature can win many good hearts.

Nothing teaches us better than our own experiences.

Beauty attracts the eye but personality captures the heart.

సరితేనానాజ్ఞా వోళారో తాళింపిం పోవ్కొద్దా ధా బోజుటాం ప్లానో, ఉజ్జూ వోళారో దూటూం పుస్తో తో ఏకో బోజుటో పావిత్రో స్తుహంగి?





ಪರತ್ ಜಲ್ಮೊನ್ ಯೇ ಜೆಜು!

ದೋನ್ ಸಾಸಾಂ ಆದಿಂ ಜೆಜು
ಜಲ್ಮಲೊಯ್ ತುಂ ಬೆಣ್ಣೆಹೆಮಾಂತ್
ಸರ್ಗ್-ಸಂಸಾರ್ ತುಜೊ ತರೀ
ಜಲ್ಮ್ ತುಜೊ ಗೊಟ್ಯಾಂತ್
ಭೊಡ್ವಾ ಕೊರಾನ್ ಗಾಜ್ಲೆ ಶಾಂತಿ
ಸಕ್ಡೆ ಬರ್ಯಾ ಮನಾಂಕ್

ತುಕಾ ಲಾಗೊನ್ ವ್ಹಾಳ್ವಿಂ ರಗ್ತಾಂ
ನಾಸ್ ಜಾಲಿಂ ಥೊಡಿಂ ಬಾಳಾಂ
ಹೆರೊದಿಚ್ಯಾ ಸ್ವಾರ್ಥಾಕ್ ಲಾಗೊನ್
ಆವಯಾಂಚಿಂ ಹಜಾರ್ ದುಖಾಂ
ರಾಯಾ ಸಂಗಿಂ ಪುರ್ವಿತಾಂನಿ
ಸಾಂತ್ಲಿಂ ಮನ್ಶಾ ಮೊಲಾಂ

ತುವೆಂ ಜಲ್ಮಲ್ಲ್ಯಾ ಗಾಂವಾಂತ್ ಜೆಜು
ಉರೊಂಕ್ ನಾ ಕಾಂಯ್ ಶಾಂತಿ
ಖಿಂಯ್ಪುರ್ ತುಜೆಂ ಪಡ್ವಾಂತ್ ಮೆಟಾಂ
ಥಂಯ್ಪುರ್ ಆತಾಂ ಸೊಟಕಾಂ
ಫುಟ್ಲಾತ್ ನಾಳಿ, ಮರ್ಣಾಕ್ ಬಲಿ
ದಾಡ್ಲೆ, ಬಾಯ್ಲೊ, ಭುರ್ಗಿಂ-ಬಾಳಾಂ

ಕೋಣ್ ಮ್ಹಣ್ತಾ ತಾಂಚಿ ಚೂಕ್
ಕೋಣ್ ಮ್ಹಣ್ತಾ ಹಾಂಚಿ ಚೂಕ್
ಹ್ಯಾಯೀ ಸರ್ವ್ ತರ್ಕಾಂ ಮಥೆಂ

ಶ ಎಮ್. ಪಿ. ರೊಡ್ರಿಗಸ್
ಸಾಂ ಫ್ರಾನ್ಸಿಸ್ ಕ್ಲೇವಿಯರ್ ವಾಡೊ



ಮೊಡೊನ್ ಪಡ್ವಾ ಶಾಂತಿಚೊ ರೂಕ್
ಲಾಖೊಂ ಜಣಾಂ ಧಾಂವ್ತಾತ್ ಮೊಳೊನ್
ಕಾಳ್ಜಾಂನಿ ತಾಂಚಾ ದಾಂಬುನ್ ದೂಕ್

ಗಸಾರ್ಯಾಂತ್ಲೆಂ ಕಿಟಾಳ್ ಅಲ್ವೆಂ
ಪೆಟೊನ್ ಜಾಲಾಂ ಉಜೊ ಮೊಟೊ
ಪರತ್ ಜಲ್ಮೊನ್ ಯೇ ತುಂ ಜೆಜು
ಶಾಂತಿ ಹಾಡುಂಕ್ ದಾಕಯ್ ವಾಟೊ
ಉಣ್ಯಾಂತ್ ಸಂತೊಸ್ ಆಸಾ ಸಾಂಗಿತ್
ದುರ್ಬಳ್ ತುಜೊ ಜಲ್ಮಾ ಗೊಟೊ

ಪರತ್ ಜಲ್ಮೊನ್ ಯೇ ತುಂ ಜೆಜು
ಭಾವಾಡ್ವಾಂಚ್ಯಾ ಕಾಳ್ಜಾಂನಿ
ಆಜ್ ಚೊಯ್ ಸಂಪ್ತಾ ನತಾಲ್
ಭಾಯ್ಲ್ಯಾ ಸಿಂಗಾರ್ ನೆಟಾಂನಿ
ಶಿಕಯ್ ಮೆಳ್ವಾಕ್ ವಿರೊ ಸಂತೊಸ್
ಚಲೊನ್ ತುಜ್ಯಾ ಮೆಟಾಂನಿ.

ಉಲ್ಲಾಸ್

ಪ್ರೇಮ್ ಕುಮಾರ್ ಲೋಬೊ
ಸಾಂ ಪೆದ್ರು ವಾಡೊ
ಜೇಮ್ಸ್ ಮೆಂಡೊನ್ನ್ಯಾ ಕಲಾಕಾರ್ ಪುರಸ್ಕಾರ್ 2023

ನೈಜೆಲ್ ಪಿರೇಲಾ
ಸಾಂ ಜುಜೆ ವಾಡೊ
ಅಧ್ಯಕ್ಷ ಭಂಡಾರ್ ಪ್ರತಿಷ್ಠಾನ್ 2023-2026

ಫಿರ್ಗಜ್ ಯಾಜಕ್ ಆನಿ ಫಿರ್ಗಜ್‌ಗಾರಾಂ



ಪಿಕ್ರಿ ಖೊಲಿ ರುಡ್ಡಾನಾ...

ಪ್ರಸ್ತಾವನೆ:

ಮೋಗ್ ಕರ್ನಾಟಕಾಂಚೊ ದೀಸ್, ಆವಯಾಂಚೊ ದೀಸ್, ಬಾಪಯಾಂಚೊ ದೀಸ್ ಆಸ್ಲೆಲೆಪರಿಂ ಆಪ್ಲ್ಯಾ ಸಂಸಾರಾಂತ್ ಪ್ರಾಂಘುಂತಾಂಚೊ ದೀಸ್ (ಸೀನಿಯರ್ ಸಿಟಿಜನ್) ಮ್ಹಣ್ ಹರ್ಯೆಕಾ ವರ್ಸಾ ಅಕ್ಟೋಬರ್ 1 ತಾರಿಕೆರ್ ಆಚರಣ್ ಕರ್ತಾತ್. ಆಮ್ಚ್ಯಾ ಸಮಾಜೆಂತ್ ಅತೀ ನಿರ್ಲಕ್ಷಿಕ್ ಒಳಗ್ ಜಾಲ್ಲ್ಯಾ ಎಕಾ ವರ್ಗಾಚ್ಯಾ ಪ್ರಾಂಘುಂತಾಂಕ್ ಏಕ್ ದೀಸ್ ಅಮಾನೆತ್ ಕರ್ನ್ ದವರ್ಲಾ ತೆಂ ಸ್ವಾಗತಾರ್ಹ್ ಮ್ಹಣ್ತೆತ್. ಮನ್ಶಾಕ್ ಮ್ಹಾತಾರ್ಪಣ್ ಆನಿವಾರ್ಪಣ್. ಕೊಣಾಯಿ ಜಾಂವ್, ಹ್ಯಾ ಸಂಸಾರಾಂತ್ ಜಲ್ಮಲ್ಲ್ಯಾನ್, ಜಿಯೆವ್ನ್, ವಾಂಚೊನ್ ನಿಮಾಣೆಂ ತಾಣೆಂ ಮೊರಾಜೆ. ಮನ್ಶಾ ಜಿಣ್ಣೆಚೆಂ ನಿಮಾಣೆಂ ಪಾನ್‌ಂಚ್ ಮ್ಹಾತಾರ್ಪಣ್, ಮ್ಹಾತಾರ್ಪಣಾಚೆಂ ಜಿವಿತ್ ಜಿಯೆಂವ್ಚೆಂ ತಿತ್ಲೆಂ ಸಸಾರಾಯೆಚೆಂ ನ್ಹಯ್.

1. ಪ್ರಾಂಘುಂತಾಂಕ್ಯೆಂ ಜಿಯೆಂವ್ಚೆಂ ಹಕ್ಕ್ ಆಸಾ:

ಪ್ರಾಯ್ ವಾ ಪ್ರಾಂಘುಂತ್ ಜಾಲ್ಲ್ಯಾ ಕೊಡ್ಲೆ, ಮ್ಹಾತಾರ್ಪಣ್ ವೆಂಗ್ತಾನಾ, ಕೊಣೆಯಿ ತಾಚೆ ಅಲಕ್ಷ್ಯಾ ಬೆಪಾವಾ ಆನಿ ನಿದಾ ಕರ್ಚಿ ನ್ಹಯ್. ಆಜ್ ತಾಂಕಾಂ ತರ್ ಫಾಲ್ಕಾಂ ಆಮ್ಕಾಂ ವಾ ಮ್ಹಾಕಾ ಮ್ಹಾತಾರ್ಪಣ್ ಯೆತಾ. ಮ್ಹಾತಾರ್ಪಣಾಕ್ ಏಕ್ ಶಿರಾಪ್ ಮ್ಹಣ್ ಥೊಡೆ ಮ್ಹಣ್ತಾತ್ ತರ್ ಆನಿ ಥೊಡೆ ತೆಂ ವರದಾನ್ ಮ್ಹಣ್ ಮಾನುನ್ ಘೆತಾತ್. ದೆಕುನ್ ಪ್ರಾಂಘುಂತಾಂಕ್ಯೆಂ ಜಿಯೆಂವ್ಚೆಂ ಹಕ್ಕ್ ಆಸಾ. ಪ್ರಾಯ್ ಜಾಲ್ಲ್ಯಾ ಕೊಡ್ಲೆ ಕೊಣಾಯಿ ಮಿಸುನ್ ಉಡಂವ್ಚೆಂ ನ್ಹಯ್. ಘೆಚ್ಯಾಂನಿ ವಾ ಭುರ್ಗ್ಯಾಂನಿ ತಾಂಚಿ ಜತನ್ ವಾ ಕಾಳ್ಜಿ ಘೆಂವ್ಚಿ ಗರ್ಜ್. ನಾ ತರ್ ತಿಂ ಖರ್ಚೆವ್ನ್ ವಾಟಿರ್ ಪಡೊನ್ ಮೊರ್ತೆಲಿಂ. ತಾಂಚೆಂ ಜಿವಿತ್ ಮೊನ್ವಾತಿ ಪರಿಂ ಜಾತಲೆಂ.

2. ಪ್ರಾಂಘುಂತಾಂಚಿಂ ಭೊಗ್ಣಾಂ:

'ತುಕಾಯ್ ಪ್ರಾಯ್ ಜಾಂವ್ಚಿ, ತವಳ್ ತುಕಾಯ್ ಕಳೆಲೆಂ' ಮ್ಹಣ್ ಚಡಾವತ್ ಮ್ಹಾಲ್ಪಡ್ಯಾಂನಿ ರಾಗಾನ್ ಉಚಾರ್ಚೆಂ ಆಸಾ. ತರ್ನಾಟ್ಯಾಂಕ್ ಹಿಂ ಉತ್ರಾಂ ಏಕ್ ಸಮಸ್ಯಾ ಪರಿಂ ದಿಸೊಂಕ್ ಪುರೊ. ಮ್ಹಾಲ್ಪಡ್ಯಾಂಚ್ಯಾ ಹ್ಯಾ ಉತ್ರಾಂನಿ ಏಕ್ ಅರ್ಥ್ ವಾ ಮತ್ಲೆಬ್ ಆಸಾ. ಪ್ರಾಂಘುಂತಾಂನಿ ಅಸಲೆಂ ಏಕ್ ಉತರ್ ಉಲಯ್ತೆ ತರ್, ತಾಂಚ್ಯಾ ಮನಾಂತ್ ಕಿತ್ಲಿ ದೂಖ್ ಆಸಾ ಮ್ಹಳ್ಳೆಂ ತೆಂ

ಶ. ಜೆ. ಎಫ್. ದಿಸೋಜ



ತರ್ನಾಟ್ಯಾಂಕ್ ಸಮಾನಾತ್‌ಲ್ಲೊ ವಾ ತಕ್ಲೆಕ್ ತಿತ್ಲ್ಯಾ ಸುಲಭಾಯೆನ್ ರಿಗ್ಡೊ ವಿಷಯ್ ನ್ಹಯ್. ಮ್ಹಾಲ್ಪಡ್ಯಾಂನಿ/ಪ್ರಾಂಘುಂತಾಂನಿ ಭುರ್ಗ್ಯಾಂಕ್ ವಾ ಯುವಜಣಾಂಕ್ ಕಿತೆಂಯ್ ಸಾಂಗ್ಲಾಲ್, ತೆಂ ತಾಣೆಂ ಪಾಳಿನಾತ್ಲ್ಯಾಲ್ ವಾ ತಿಂ ಆಯ್ಕಾನಾಂತ್ ತರ್ ವಾ ಕೊಣೆಯಿ ತಾಂಕಾಂ ತಾರಿಮೊ ಕೆಲ್ಯಾಲ್ ಮ್ಹಾಲ್ಪಡ್ಯಾಂಚಿ ಸೊಸ್ತಿಕಾಯ್ ಕೊಸ್ತಾತಾ, ತ್ಯಾ ವೆಳಿಂ ಅಸಲೆಂ ಭೊಗ್ಣಾಂ ತಾಣೆಂ ಉಚಾರ್ಚೆಂ ಆಸ್ತಾ.

3. ಪ್ರಾಂಘುಂತಾಂಕ್ ತುಷ್ಟಿರ್ ಮೋಗ್ ಆಸಾ:

ಉಟ್‌ಲ್ಲ್ಯಾ ಬಸ್‌ಲ್ಲ್ಯಾಕ್, ಉತ್ರಾಂ-ಉತ್ರಾಂಕ್ ಖಂಚೆಂಯ್ ಪುಣಿ ಏಕ್ ದೃಷ್ಟಾಂತ್ ದೀವ್ನ್ ಆಮ್ಚ್ಯಾ ಕಾಳಾರ್ ತಶೆಂ ಆಸ್ಲೆಂ, ಆಮ್ಚ್ಯಾ ಕಾಳಾರ್ ಅಶೆಂ ಆಸ್ಲೆಂ, ಆಮಿ ತವಳ್ ಕಷ್ಟ್-ವಾಂವ್ಪ್ ಕಾಡ್ನ್ ಜೊಡೆಲ್ಯಾಂವ್, ಅಶೆಂ ವ್ಹಡಿಲಾಂ ತಾಂಚಿ ವ್ಹಡಿಕಾಯ್ ಉಲಂವ್ಚೆಂ ಆಸ್ತಾ, ಪುಣ್ ಆತಾಂಚ್ಯಾ ಪಿಳ್ಳೆಕ್ ಹೆಂ ಸಗ್ಲೆಂ ಆಯ್ಕೊಂಕ್ ಜಾಯ್ನಾ ವಾ ಪುರ್ಸತ್ ನಾ. ತೆಂ ಸಗ್ಲೆಂ ತಿಂ ಗುಮಾನಾಕ್‌ಚ್ ವ್ಹರಿನಾಂತ್. ಆಮಿ ತಾಂಚ್ಯಾ ಉತ್ರಾಂಚಿ ಆನಿ ತಾಂಚಿ ನಿರ್ಲಕ್ಷ್ಯಾ ಕರ್ತಾಂವ್. ತಾಣೆಂ ಸಾಂಗ್ಲೆಂ ಪುರಾ ನೀಜ್ ಜಾವ್ತೆತ್. ಪೂಣ್ ಆಮ್ಕಾಂ ತೆಂ ಬರೆಂ ಲಾಗಾನಾ ವಾ ವೊಂಚ್ತಾನಾ. ತರೀ ಹಾಚೊ ಅರ್ಥ್ ತಿಂ ಆಮ್ಚೊ ಮೋಗ್ ಕರ್ತಾತ್ ಮ್ಹಳ್ಳೆಂ, ತಾಂಕಾಂ ಆಮಿಂಚ್ ಸರ್ವಸ್ವ್, ಪ್ರಾಯ್ ಜಾತಚ್ ತಿಂ ಭುರ್ಗ್ಯಾಂಕ್ ಸಮಾನಾ. ಭುರ್ಗಿಂ ಕಶೆಂ ಹಲ್ ಕರ್ತಾತ್‌ಗೀ ತಶೆಂ ಹಿಂ ಪ್ರಾಂಘುಂತಾಂ. ಪುಣ್ ಹೆಂ ಸಗ್ಲೆಂ ಆಮಿ ತುಕುಂಕ್ ವಾ ಸಮ್ಜೊಂಕ್ ಸಕಾನಾಂವ್. ತಾಂಕಾಂ ತಾಂಚಿಂ ಭುರ್ಗಿಂ ಕಿತ್ಲಿಂ ವ್ಹಡ್ ಜಾಲ್ಯಾರೀ, ತಾಂಚೆ ನದ್ದೆನ್, ತಾಂಚ್ಯಾ ಮಟ್ಲಾಕ್ ತಿಂ ಲ್ಹಾನ್‌ಂಚ್, ಅಖೊ ದೀಸ್ ತಿಂ ತಾಂಚೆ ವಿಶಿಂ ಚಿಂತುನ್‌ಂಚ್ ಆಸ್ತಾತ್. ಗಜಾಲ್ ಅಶಿ ಆಸ್ಲ್ಯಾರೀ ತಾಂಚ್ಯಾ ಮತಿಂತ್ಲಿಂ ಭೊಗ್ಣಾಂ ಕಿತೆಂ ಮ್ಹಳ್ಳೆಂ ಭುರ್ಗಿಂ ಸಮ್ಜೊಂಕ್ ಸಕಾನಾಂತ್ ಆನಿ ತಿತ್ಲೆಂ ಗಣ್ಣೆಂ ಕರಿನಾಂತ್.

4. ಪ್ರಾಂಘುಂತಾಂಚೆರ್ ಕಿರ್ಕಿಂ ಮನೋಭಾವ್ ನಾಕಾ:

ಪ್ರಾಂಘುಂತಾಂ ಕೊಣೆ ಫಲಾ ಆಸ್ತೆತ್ ತರ್, ಥೊಡ್ಯಾಂಕ್ ಕಿತೆಂಗೀ ಎಕಾ ರಿತಿಚಿ ಕಿರ್ಕಿಂ. ಖಂಯ್





ವೆತಾನಾ, ಖಿಂಯ್ ಭಾಯ್ರ್ ಸರ್ತಾನಾ, ಖಿಂಯ್ ವೆತಾಯ್? ಖಿಂಚ್ಯಾ ಕಾಮಾನ್ ವೆತಾಯ್? ಮ್ಹಣ್ ಸವಾಲಾಂ ಘಾಲ್ಚಿಂ; ಹರ್ಯೆಕಾ ಸಂಗಿಂತ್ ಮಧೆಂ ಮಧೆಂ ದಾಯ್ ಘಾಲ್ಚಿ, ಮನ್ ಜಾಲ್ಲೆ ವೆಳಿಂ ಆತ್ಮಾಂ ಕಾಫಿ ದೀ, ತೆಂ ದೀ, ಹೆಂ ದೀ, ಮ್ಹಣ್ ಆರ್ಡರ್ ಕರ್ನ್ ಆಸ್ಚೆಂ ಅಸಲ್ಯಾ ತಾಂಚ್ಯಾ ವರ್ತನಾ ವರ್ವಿಂ ಹೆರಾಂಕ್ ಮಸ್ತು ಕಿರ್ಕಿಂ ಭೊಗ್ತಾ. ಮಣ್ ಹಾಕಾ ಸೊಸ್ತಿಕಾಯೆಚಿ ಗರ್ಜ್ ಆಸಾ, ಆಮ್ಕಾಂ ಇತ್ತಿಂ ವರ್ಸಾಂ ಮೊಸುನ್, ಲ್ಹಾನ್-ವ್ಹಡ್ ಕರ್ನ್, ಆಮ್ಚ್ಯಾ ಹರ್ಯೆಕಾ ಗರ್ಜಾಂಕ್ ಪಾವೊನ್, ಆಮ್ಕಾಂ ಎಕಾ ಮಟ್ಕಾಕ್ ಪಾವೊಂಕ್ ತಿಂ ಕಿತ್ತಿಂ ಪೆಚಾಡ್ಚ್ಯಾಂತ್? ಕಿತ್ತಿ ಮಿನ್ಹತ್ ತಾಣಿಂ ಘೆತ್ಲ್ಯಾ? ತೆಂ ಕೊಣ್ ಜಾಣಾಂ? ತೆಂ ಕೊಣ್‌ಯಿ ಲೆಕಾಕ್ ಧರ್ತಾ? ಆಮಿ ಆಮ್ಚ್ಯಾ ಜಲ್ಮ್ ದಿಲ್ಲ್ಯಾ ಆವಯ್-ಬಾಪಾಯ್ ಕೃತಜ್ಞ್ ಜಾವ್ನಾಂವ್.

5. ಪ್ರಾಂತ್ಯಾಂಚಿ ಚಾಕ್ರಿ;

ಆತಾಂ ಪಿಡಾ-ಶಿಡಾ ಆಯ್ಲಾರ್ ಹರೆಕಾಕ್‌ಯಿ ವಕತ್-ಗುಳಿಯೊ ಆಸಾತ್, ದಾಕ್ತರ್ ಆಸಾತ್, ತಶೆಂ ಮ್ಹಣ್ ಪ್ರಾಂತ್ಯಾಂಚ್ ದೈಹಿಕ್ ಚಿಕಿತ್ಸಾ ದಿಲ್ಯಾರ್ ಪಾವಾನಾ, ಮಾನಸಿಕ್ ಚಿಕಿತ್ಸೆಚಿ ತಾಂಕಾಂ ಗರ್ಜ್ ಆಸಾ, ಮಾನಸಿಕ್ ಚಿಕಿತ್ಸಾ ಮ್ಹಳ್ಳಾರ್ ತಾಂಕಾಂ ಸಂತೊಸ್ಕರಿತ್ ಕರ್ಚಿಂ. ತಾಂಕಾಂ ಮ್ಹಣ್ತಾರ್ಯಾ ಪ್ರಾಯಿರ್ ತಾಂಚ್ಯೊಚ್ ಮ್ಹಳ್ಳೊ ಆಶಾ, ಆಕಾಂಕ್ಪಾ ಆಸ್ತಾತ್, ಹೆಂ ಸಹಜ್, ಭುರ್ಗ್ಯಾಂ ಸಾಂಗಾತಾ ವೆಳ್ ಪಾತಾರ್ ಕರ್ಚೊ, ನಾತ್ರಾಂ ಸಾಂಗಾತಾ ಪಿಳ್ಳೆಂ, ತಾಂಚಿ ಕಡೆ ಉಲಂವ್ಚೆಂ ಮ್ಹಣ್ತಾನಾ, ಹಾಕಾ ಸಕ್ತಾಕ್ ಘೆರ್ಚ್ಯಾಂಚೊ ಸಹಕಾರ್ ಗರ್ಜ್.

ಆಮ್ಕಾಂ ಪ್ರಾಯ್ ಜಾಲ್ಯಾ, ಆಮಿ ಆನಿ ಕಾಂಯ್ ಕಾಮಾಕ್ ಪಡಾನಾತ್‌ಲೆ, ನಿಷ್ಕಯೋಜಕ್ ಮನಿಸ್, ಆಮ್ಚೆ ವರ್ವಿಂ ಭುರ್ಗ್ಯಾಂಕ್ ರಗ್ಗೆ ಜಾತಾತ್ ಕೊಣ್ಣಾ - ಅಸಲಿಂ ಭಾವನಾಂ ತಾಂಚ್ಯಾ ಮತಿಂತ್ ರಿಗ್ತಿತ್ ತರ್ ಮಾನಸಿಕ್ ಥರಾನ್ ವಳ್ವೊನ್ ತಿಂ ಮಾಂದ್ರಿ ಧರ್ತಾತ್. ವೆಗ್ಳಿಂಚ್ ಪಿಡಾ ತಾಂಕಾಂ ವೆಂಗ್ತಾ, ತಾಂಚಿಂ ಮನ್ ಭುರ್ಗ್ಯಾಂಚ್ಯಾ ಉಲೊವ್ಣಾ ವರ್ವಿಂ ದುಖಾತ್ ತರ್, ತಾಂಚಿಂ ಸಗ್ಳೆಂ ಜಿವಿತ್ ಪರ್ಯಾಂತ್ ತಿಂ ಚಿಂತುನ್ ಆಸ್ತಾತ್ ಆನಿ ಮನಾಂತ್ ಕರ್ಗತಾತ್ ಆನಿ ಅಶೆಂ ಥೊಡ್ಯಾ ಮಾನಸಿಕ್ ಪಿಡೆಕ್ ಬಲಿ ಜಾತಾತ್. 'ಮನಾಂತ್ಲೆಂ ದೂಕ್ ಮ್ಹಣ್ತಾರೆಂ ಕರ್ತಾನಾ, ಹಾಸೊ ತರ್ನಾಟ್ಲಣ್ ಹಾಡಯ್ತಾ' ಮ್ಹಳ್ಳಾ ಸಾಂಗ್ಲೆ ಪರಿಂ

ಹಾಸೊ ಉಮಾಳೊಂಕ್ ಕಾರಣ್ ಭುರ್ಗಿಂ ಜಾಲ್ಯಾರ್, ದುಖಾಕ್ ಕಾರಣ್ ಸಯ್ ಭುರ್ಗಿಂಚ್, ಪ್ರಾಂತ್ಯಾಂಚ್, ಮ್ಹಣ್ತಾರ್ಯಾಂಕ್ ಸಂತೊಸ್ಕರಿತ್ ದವರ್ಚಿಂ ಭುರ್ಗ್ಯಾಂಚಿ ಜವಾಬ್ದಾರಿ.

ಪ್ರಾಂತ್ಯಾಂತ್ ಆವಯ್-ಬಾಪಾಯ್ ತಾಂಚ್ಯಾ ಉತರ್ ಪ್ರಾಯಿರ್ ಪಳೆಂವ್ಚೆಂ ಹರ್ಯೆಕಾ ನಾಗರಿಕಾಚೆಂ ಕರ್ತವ್ಯ್ ಆನಿ ಜವಾಬ್ದಾರಿ. ಹ್ಯಾ ವಿಶಿಂ ಆಯ್ಕಿವಾರ್ ಸರ್ಕಾರಾನ್ ಕಾನೂನ್ ಜ್ಯಾರಿಯೆಕ್ ಹಾಡ್ಲಾಂ. ತಾಂಚಿಂ ಭುರ್ಗಿಂ ತಾಂಚಿ ಚಾಕ್ರಿ ಕರಿನಾತ್ಲ್ಯಾರ್ ತಸಲ್ಯಾ ಪ್ರಾಂತ್ಯಾಂಚ್ ಕಾನೂನ್ ಬದ್ಲಾ ರಕ್ಷಣ್ ದಿಂವ್ಕ್ ಅವ್ಕಾಸ್ ಆಸಾ. ಫಕತ್ ಮ್ಹಣ್ತಾರ್ಯಾಂಚ್ಯಾ ಆಸ್-ದುಡ್ಡಾಚೆರ್ ಮಾತ್ ಆಸಕ್ ಆನಿ ಉರ್ಬಾ ಆಸೊನ್, ತಾಂಕಾಂ ಬರೆಂ ಕರ್ನ್ ಪಳೆನಾತ್ಲ್ಯಾರ್ ಕಿಶೆಂ ಪ್ರಯೋಜನ್? ಆಮಿ ಸುಧಾಲೆಲೆ, ಸುಸಂಸ್ಕೃತ್ ಮ್ಹಣ್ಣೆ ಗ್ರಾಯ್ಚ್ಯಾಕ್ ಮ್ಹಣ್ತಾರ್ಯಾಂಕ್ ಘರಾ ಭಾಯ್ಲ್ಯಾ ಲ್ಹಾನ್ ಕುಡಾಂತ್ ದವರ್ತಾಂವ್ ಆನಿ ತಿಂ ಪಿಡೆಸ್ ತರ್ ತಾಂಕಾಂ ಲಾಗಿಂ ಘೆನಾಂವ್, ತಾಂಚ್ಯಾ ಬ್ಯಾಂಕ್ ಡಿಪೊಸಿಟಾಚೆರ್ ಆನಿ ಆಸಿ ಬದ್ಲಾಚೆರ್ ಮಾತ್ ಆಸಕ್ ದವರ್ನ್ ಲೆಂಬೆತಾಂವ್ ಮ್ಹಣ್ ತಾಂಚಿ ಖಾತಿರ್ ಪೆಂಚ್ ಖರ್ಚ್ ಕರ್ತಾನಾ ಆಮಿ ಕಂಜೂಸ್‌ಪಣ್ ಆಧಾರ್ತಾಂವ್, ಪ್ರಾಂತ್ಯಾಂಚ್ ಪಳೆಂವ್ಚೆಂ, ತಾಂಚಿ ಚಾಕ್ರಿ ಕರ್ಚಿ ಆಮ್ಚ್ಯಾ ಸಂಸ್ಕೃತೆಚೊ ಏಕ್ ಭಾಗ್ ತಿತ್ಲೆಂಚ್ ನ್ಹಯ್ ಏಕ್ ಜವಾಬ್ದಾರಿ. ಅಸಲಿ ನೈತಿಕ ಜವಾಬ್ದಾರಿ ನಿರ್ವಹಣ್ ಕರುಂಕ್ ಕಾನೂನಾಚಿ ಗರ್ಜ್ ಪಡ್ಲಿ ಮಾತ್ ನಿಜಾಯ್ಕಿ ಬೆಜಾರಾಯೆಚಿ ಗಜಾಲ್. ಮ್ಹಣ್ತಾರ್ಯಾಂಚಿ ಮ್ಹಳ್ಳಾರ್ ಕೊಣಾಂಯ್ ಪರ್ಕಿ ಮನ್ಶಾಂಚಿ ನ್ಹಯ್. ಆಪ್ಲ್ಯಾಚ್ ಆವಯ್-ಬಾಪಾಯ್ ಚಾಕ್ರಿ ಕರುಂಕ್ ಉಬೊಂಚೆಂ ಜಾಲ್ಯಾರ್ ತಾಂಚ್ಯಾ ದುಡ್ಡಾಕ್, ತಾಂಚ್ಯಾ ಆಸ್ತಿಕ್ ರುಕ್ ಮಾರ್ಚಿ ಜಾಲ್ಯಾರಿ ಕಿತ್ಯಾಕ್? ಹೆಂ ಸವಾಲ್ ಆಮ್ಕಾಂ ವಾ ಕೊಣಾಂಯ್ ಧೊಸ್ತೆನಾಂಗೀ?

ಮ್ಹಣ್ತಾರ್ಪಣ್ ಮ್ಹಣ್ಕಾ, ತುಕಾ, ತಾಕಾ ಮಾತ್ ನ್ಹಯ್, ತೆಂ ಹರ್ಯೆಕಾ ವಸ್ತುಂಕ್ ಯೆತಾ. ಮ್ಹಣ್ತಾರ್ಯಾಂಚಿ ಬರಿ ಕರ್ನ್ ಜತನ್ ಘೆವ್ಚ್ಯಾಂ, ಹೆರಾಂ ಮುಕಾರ್ ತಾಂಚಿಂ ಕುಲ್ಪಾಂ ಕಾಡ್ಚಿಂ ನ್ಹಯ್, ಹಿಣ್ಣುಂಚಿಂ ನ್ಹಯ್ ಬಗರ್ ತಾಂಚೆರ್ ಭರ್ಮತ್ ಪಾವ್ಚ್ಯಾಂ. ಕಿತ್ಯಾಕ್ ಹ್ಯಾ ಪ್ರಾಯಿರ್ ತಿಂ ನಿಸ್ಪಹಾಯೆಕ್ ಜಾವ್ನಾಸಾತ್. ದೆಕುನ್ ತಾಂಕಾಂ ಅಭಿಮಾನಾನ್, ಮೊಗಾ-ಮಯ್ಪಾಸಾನ್ ಪಳೆವ್ನ್ ತಾಂಚಿಂ ಋಣ್ ಘಾರಿಕ್ ಕರ್ಚ್ಯಾಂ.





ಜೆಜುಚೊ ಖಾಲ್ತೊ ಆನಿ ದುಬ್ಯೊ ಜಲ್ಮ್

ಜೆಜು ಹ್ಯಾ ಸಂಸಾರಿಂ ಆಯ್ಲೊ. ಗೊರ್ವಾಂಚಾ ಗೊಟ್ಕಾಂತ್ ಜಲ್ಮಾಲೊ. ದುಬ್ಯಾಂತ್ಲೊ ಸರ್ವ್ ದುಬ್ಯೊ, ಖಾಲ್ತಾಂತ್ಲೊ ಸರ್ವ್ ಖಾಲ್ತೊ ಜಾವ್ನ್ ಜಲ್ಮಾಲೊ.

ತೊ ಕಿತ್ಯಾ ಪಾಸತ್ ದುಬ್ಯಾಂತ್ಲೊ ದುಬ್ಯೊ, ಖಾಲ್ತಾಂತ್ಲೊ ಖಾಲ್ತೊ ಜಾವ್ನ್ ಜಲ್ಮಾಲೊ. ತಾಕಾ ವ್ಹಡ್ಲ್ಯಾ ಗ್ರೇಸ್ತಾಂಚಾ ಕುಟ್ಮಾಂತ್ ವ್ಹಡ್ಲ್ಯಾ ರಾವ್ಪೆರಾಂತ್ ಜಲ್ಮಾವ್ಚೆತ್ ಆನಿ ಜಿಯೆವ್ಚೆಂತ್ ಆಸ್ಲೆಂ ನ್ಹಯ್‌ಗಿ?

ಹಾಕಾ ಜಾವ್ ಜಾವ್ನಾಸಾ ಹಿ. ತೊ ದೆವಾಚೊ ಪೂತ್ ತೊ ಸರ್ವ್ ಜಾಣಾ ಆಸಾ. ಗ್ರೇಸ್ತಾಂಚ್ಯಾ ಮಾತ್ ಹ್ಯಾ ಸಂಸಾರಾಂತ್ ವರ್ತಿ ವಸ್ತಾ ನ್ಹಯ್. ಹ್ಯಾ ಸಂಸಾರಾಂತ್ ಥಾವ್ನ್ ಆಮ್ಕಾಂ ಸರ್ಗಿಂ ಪಾಂವ್ಚಿ ವಿಶೇಸ್ ಗರ್ಜ್ ಆಸಾ. ಕಿತ್ಯಾಕ್ ಸಂಸಾರಿ ದುಬ್ಳಿಕಾಯೆಚಾಕೀ ಚಡ್ ವರ್ತೆ ಕಷ್ಟ್



ಹ ಜುಲಿಯಾನಾ ಪಿ. ಡಿ'ಸೋಜ
ಸ್ಯೆಂಟ್ ಮೇರಿಸ್ ವಾಡೊ



ಯಮ್ಲೊಡಾಂತ್ ಆಸಾತ್. ಸರ್ಗಿಂಚೆಂ ಸುಖ್ ತಾತ್ವತ್. ಸಂಸಾರಾಚೆ ಕಷ್ಟ್, ದುಬ್ಳಿಕಾಯ್ ಥೊಡ್ಯಾಚ್ ತೆಂಪಾಕ್. ಆಮಿ ಗ್ರೇಸ್ತ್ ಜಾಲ್ಲ್ಯಾ ತಕ್ವಣ್ ಚಡಾವತ್ ಜಾವ್ನ್ ಆಮ್ಚೆಂ ಚಿಂತಾಪ್, ಚಾಲ್-ಚಮ್ಕಾಣ್, ಆಮ್ಚೆಂ ಜಿವಿತ್ ಜಿಯೆಂವ್ಚಿ ರೀತ್ ಸರ್ವ್ ಬದ್ಲಾತಾ. ಆಮ್ಚೆಂ ಉಲವ್ಣೆಂ ಹಂಕಾರಾಚೆಂ ಆನಿ ಆಮಿ ಜಿಯೆಂವ್ಚಿ ರೀತ್ ಹೊ ಸಂಸಾರ್ ತಾತ್ವಿತ್ ಆಮ್ಚೊಚ್ ಮ್ಹಳ್ಳೆ ಪರಿಂ ಕರ್ನ್ ಕಾಣ್ತೆತಾಂವ್. ಮಾಗ್ಲಾ-ರಜಾರಾಂತ್ಯಾಂ ಪಾಟಿಂ ಉರ್ತಾಂವ್. ದೆವಾಚೊ ಸಂಬಂಧ್‌ಯೀ ಆಮಿ ತುಟಯ್ತಾಂವ್. ಆಮ್ಕಾಂ ಕೊಣಾಯ್ಚಿ ಗರ್ಜ್‌ನಾ. ಆಮ್ಚೆ ಪಯ್ಲೆ ಆಮ್ಕಾಂ ಸುಖ್-ಸಂತೊಸ್ ದಿತಾತ್ ಮ್ಹಣ್ ಪಾತ್ಯೆತಾಂವ್. ಆಮಿ ಕಷ್ಟಾಂಕ್ ಫುಡ್ ಕರ್ನ್ ಚಲ್ಪಾ ಬದ್ಲಾಕ್ ಸುಖ್ ಸೊದುನ್ ಯೆತಾಂವ್.

ಜೆಜುಕಯೀ ಹೆಂ ಸರ್ವ್ ಕಳಿತ್ ಆಸ್ಲೆಂ. ತಾಣೆಂ ಸಂಸಾರಾಂತ್ಲೆಂ ಆವಯ್-ಬಾಪಾಯ್ಚೆ ದೆವಾ ಥಂಯ್ ಲಾಗಿಲೊ ಸಂಬಂಧ್ ಆಸ್ಲಾಂಕ್ ವಿಂಚ್ಲೆಂ. ದುಬ್ಯಾ, ಅಶಿಕ್ವಿ ಆಮೊಸ್ತಲಾಂಕ್ ವಿಂಚ್ಲೆ ಆನಿ ತಾಂಚೆ ಸಾಂಗಾತಾ ಜಿಯೆಲೊ.

ತಾಣೆಂ ಆಮ್ಕಾಂ ದೇಖ್ ದಿಲಿ ಕೀ ಪಯ್ಲೆ, ಸಂಸಾರಿ ಖುಶಾಲಾಯ್, ದವ್ಲತ್, ವ್ಹಡ್ಲಣ್, ವ್ಹಡ್ ನಾಂವ್ ಹೆಂ ಸರ್ವ್ ಮನ್ಶಾಂಕ್ ಬಚಾವ್ ಕರುಂಕ್ ಸಕಾನಾಂ. ತಾಚಿ ದೇಖ್ ಸಮೇಸ್ತ್ ಸಾಂತಾಂ-ಭಕ್ತಾಂನಿ ಕಾಣ್ಲೆಲಿ ಆನಿ ತೆ ಸರ್ಗಾರಾಜಾಕ್ ಪಾವ್ಲೆ. ತಾಣೆಂ ದುಬ್ಳಿಕಾಯೆಚಿ ಆನಿ ಕಷ್ಟಾಂಚಿ ಜೀಣ್ ಆಪ್ಣಾಯ್ಲಿ.

ಹೆರಾಂ ಖಾತಿರ್ ಮಾಗ್ಲಾನ್ ಮೊರ್ ಆವ್ಚೊ ಬರೊಪಣ್ ಜಾಣಾನಾ ಹೆರಾಂನಿ ಆವ್ಚೊ ಖಾತಿರ್ ಮಾಗ್ಲಾನ್ ವ್ಹಳ್ಳೆಂ ಹೆಂ ವಿಸ್ವಾಸಾಂಯೆ.





ಜೆಜುನ್ ಹ್ಯಾ ಸಂಸಾರಾಚೊ ರಾಯ್ ಜಾಂವ್ಕ್ ಆಪೇಕ್ಷುಂಕ್ ನಾಂ. ತಾಣೆಂ ಮ್ಹಳ್ಳೆಂ ಆಸಾ ಹಾಂವ್ ರಾಯ್ ವ್ಹಯ್ ಪುಣ್ ಹ್ಯಾ ಸಂಸಾರಾಚೊ ನ್ಹಯ್, ಸರ್ಗಿಂಚೊ ರಾಯ್. ಮೊಗಾಚಾಂನೊ ತಾಕಾ ಗೊತ್ತು ಆಸಾ, ಸರ್ಗ್ ಕಿತ್ಲೊ ಸೊಭಿತ್ ಆಸಾ ಆನಿ ಮನ್ಶಾಂಕ್ ಕಿತ್ಲೆಂ ಗರ್ಜೆಚೆಂಗೀ ಮ್ಹಣ್. ಆಮ್ಕಾಂಯ್ ಸರ್ಗ್ ಜಾಂಯ್ ತರ್ ಆಮಿಂಯೀ ಆಮ್ಚ್ಯಾ ವಾಂಟ್ಕಾಚಿ ಕಷ್ಟ್ ಸೊಸುಂಕ್ ಆಸಾತ್. ಸುಲಭಾಯೆಚಿ ವಾಟ್ ಸೊಧುನ್ ಗೆಲ್ಯಾರ್ ಆಮಿ ಏಕ್ ದೀಸ್ ಘೊಂಡಾಂತ್ ಪಡ್ತಲ್ಯಾಂವ್.

ಜೆಜು ದುಬ್ಳಾಂಚೊ, ಪಾತ್ಕಾಂಚೊ, ಸಾಂಡುನ್ ಫಾಲ್ಲ್ಯಾಂಚೊ ಕಿತ್ಯಾಕ್ ವಿಶೇಸ್ ಮೋಗ್ ಕರ್ತಾ. ತಾಣೆಂ ಮ್ಹಳಾಂ: ಹಾಂವ್ ಭಾಗೆವಂತಾಂಕ್ ನ್ಹಯ್ ಪಾತ್ಕಾಂಕ್ ಆಪಂವ್ಕ್ ಆಯ್ಲಾಂ. ಆಮಿ ಸರ್ವಾಂನಿ ಸರ್ಗಿಂಚೆಂ ಸುಖ್ ಜೊಡಿಜಾಯ್ ಮ್ಹಣ್ ತುಜಿ ಮಿಶಿ. ತಾಕಾ ಕಿತ್ಲೊ ಆಮ್ಚೊ ಮೋಗ್ ನ್ಹಯ್ಗೀ?

ಜೆಜು ಸಾದ್ಯಾ ಲೊಕಾ ಖಾತಿರ್ ಝುಜ್ಲೊ. ತಾಂಚೆ ಖಾತಿರ್ ತಾನ್, ಭುಕ್ ಮ್ಹಣ್ ಲೆಕಿನಾಸ್ತಾನಾ ಚಲೊನ್‌ಚ್ ಗಾಂವಾನ್-ಗಾಂವ್, ಹಳ್ಳ್ಯಾ-ಹಳ್ಳ್ಯಾಂನಿ ಗೆಲೊ ಆನಿ ದೆವಾಚಾ ರಾಜಾಚಿ ಬರಿ ಖಬಾರ್ ಪರ್ಗಟ್ ಕೆಲಿ. ಕೊಣಾಚ್‌ಚ್ ಕಳಿತ್ ನಾತ್ಲಿಂ ಸತಾಂ ತಾಣೆಂ ವೊವಾರಿಂ ಮಾರಿಫಾತ್ ಸಾದ್ಯಾ ಆನಿ ಅಶಿಕ್ಪಿ ಲೊಕಾಕ್ ಕಳಿತ್ ಕೆಲಿಂ. ಪಾತ್ಕಾಂಕ್ ಪಾತ್ಕಾಂಚೆಂ ಭೊಗ್ಸಣೆ ತಾಣೆ ದಿಲೆಂ ಆನಿ ಕಳಿತ್ ಕೆಲೆಂ ಸರ್ಗಾರಾಜ್ ಸರ್ವಾಂಕ್ಯಾಂನಿ ಉಗ್ತೆಂ ಆಸಾ. ಪಾತ್ಕಿ ಜಿಣಿ ಬದ್ಲಿಲ್ಲೆ ಫಡಿಯೆ ಆಮ್ಕಾಂ ಫಾವೊ ಜಾತಾ.

ಏಕಾ ಉತ್ತಾನ್ ಸಾಂಗ್ತೆಂ ತರ್ ತೊ ಜಲ್ಮಾಲೊ ದುಬ್ಳೊ ಜಾವ್ನ್, ಜಿಯೆಲೊ ಖಾಲ್ತೊ Meekness is not Weakness. ಜೆಜುಕ್ ತೊಂಡಾರ್ ಮಾರ್ತಾನಾ, ಜೆರ್ಬಾಂದ್ ಮಾರ್ತಾನಾ, ತಾಚಾ ಮಾತ್ಯಾರ್ ಕಾಂತ್ಯಾಂಚೊ ಮುಕುಟ್ ಸಾಣೆತಾನಾ, ಮಿಸರ್ಸಾರ್ ಮಾರ್ತಾನಾ ಖಾಲ್ತೆಂಪಣ್ ಉಗ್ತಾವೆ ಜಾತಾ. ಕಿತ್ಯಾಕ್ ತೊ ಸಂಸಾರಾಕ್ ಆಯಿಲ್ಲೊಚ್ ಆಮ್ಚೆ ಖಾತಿರ್, ಆಮ್ಕಾಂ ಬರಿ ದೇಖ್ ದೀಂವ್ಕ್.

ನಿಮಾಣೆ, ತೊ ಮೊರ್ತಾಸ್ತಾನಾ ಮಿಸರ್ಸಾರ್ ಕಷ್ಟಾಂಚಾ ಮೊರ್ನಾಕ್ ಬಲಿ ಜಾಲೊ. ತಾಣೆಂ ಮ್ಹಳ್ಳೆಂ ಆಸಾ 'ಸುಕ್ಲ್ಯಾಂಕ್ ಘೊಂಟಿರ್ ಆಸಾತ್. ಕೊಲ್ಯಾಂಕ್ ಮಾಟಿಂ ಆಸಾತ್. ಪುಣ್ ಮನ್ಶಾಪುತಾಕ್ ಮಾತೆಂ ತೆಂಕುಂಕ್ಯಾಂನಿ ಸುವಾತ್ ನಾಂ.' ತಾಕಾ ನಿಕೆಪಿತಾನಾಂನಿ ದುಸ್ರ್ಯಾಂಚಾ ಘೊಂಡಾಂತ್ ದವರ್ಲೊ. ತಾಣೆಂ ಆಮ್ಚೆ ಖಾತಿರ್ ಕಷ್ಟಾಂಚಿ ಆನಿ ದುಬ್ಳಿಕಾಯೆಚಿ ಜಿಣಿ ಸ್ವೀಕಾರ್ ಕೆಲಿ.

ತಾಣೆಂ ತಾಚೊ ಜೀವ್ ಬಲಿ ದಿಲೊ. ಹಿ ಬಲಿ ದೆವಾ ಬಾಪಾಕ್ ಮೆಚ್ವಾಲಿ. ತಾಚಿ ಸಗ್ಳಿ ಜೀಣ್ ಬಾಪಾಕ್ ಮೆಚ್ವಾಲಿ. ಆಮ್ಕಾಂಯ್ ರುಜು ಕೆಲೆಂ ಕೀ ಮನ್ಶಾಂಕ್ ಕಷ್ಟಾಂಚಿ ಜೀಣ್ ಜಿಯೆಂವ್ಕ್ ಜಾತಾ ಮ್ಹಣ್ ಆನಿ ಬಾಪಾಕ್ ಮೆಚ್ವಾತಾ ಮ್ಹಣ್.

ಆಮಿಂಯ್ ಪುರ್ತೆಂ ನ್ಹಯ್ ತರ್ ಥೊಡೆಂ ಪುಣಿ ಜೆಜುಪರಿಂ ಜಿಯೆಂವ್ಕ್ ಪ್ರಯತ್ನ್ ಕರ್ತಾಂ. ಆಮ್ಚೊ ಜಲ್ಮ್ ಸಾರ್ಥಕ್ ಕರ್ತಾಂ. ಸರ್ಗಾರಾಜಾಕ್ ಪಾವ್ಯಾಂ. ಹಾಂಗಾ ಭೊಗ್ಲೆ ಕಷ್ಟ್ ಥಂಯ್ ದಿತಾತ್ ಸುಖ್ ಸಂತೊಸ್.



ಹಾಸೊಚ್ ಹಾಸೊ

ಟೈಟಾನಿಕ್ ತಾರುಂ ಬುಡ್ಡಾಸ್ತಾನಾ ತಾಂತುಂ ಕಂಜೂಸ್ ಜೊನಿ ಸಯ್ ಆಸ್ಲೊ. ಸಕಡೀ ತಾರುಂ ಬುಡ್ಡೆಂ ಪಳೆವ್ನ್ ಹಾಕ್-ಬೊಬ್, ಕಿಂಕ್ರಾಟೊ ಮಾರ್ತಾನಾ ಜೊನಿ ಮಾತ್ ವ್ಹಡ್ಲಾನ್ ಹಾಸ್ತಾಲೊ.

“ಸಕಡೀ ಬೊಬ್ ಫಾಲ್ತಾನಾ ತುಂ ಕಿತ್ಯಾಕ್ ಹಾಸ್ತಾಯ್?” ಲಾಗಿಲೊ ವಿಚಾರಿ.

“ಬರೆಂಚ್ ಜಾಲೆಂ, ಹಾಂವೆಂ ರಿಟರ್ನ್ ಟಿಕೆಟ್ ಘೆನಾತ್ಲೆಂ” ಕಂಜೂಸ್ ಜೊನಿಚಿ ಜಾಪ್.





ಚೊವ್ವಿ ಕಾಣಿಕೆ

ತಿ ರಾತ್.....

ದಶೆಂಬರಾಚಿ 25 ತಾರಿಕ, ಹಾಂವ್ ವೀಸ್ ವರ್ಸಾಂಚೊ ಯುವಕ್. ಭಾಯ್ರ್ ಪಳೆತಾನಾ, ತೀನ್ ಕರಾಂ ಯೆಂವ್ಡಿಂ ದಿಸ್ಲಿಂ. ತೀನ್ ಕರಾಂಚೆರ್ ಮ್ಹಾಕಾ ತೇಗ್ ರಾಯ್ಶೆ ದಿಸ್ಲೆ. ಕರ್ಯಾಂ ವಯ್ರ್ ಸಾಮಾನಾಂಚ್ಯೊ ಗೋಣಿಯೊ ಆಸ್ಲೊಚ್ಯಾ ಎಕೀಕ್ ಕರ್ಯಾರ್, ಎಕೀಕ್ ಕಾಣಿಕೆ ರಸ್ಕಾಚ್ಯಾ ವಸ್ತುರಾಂತ್ ರೆವ್ಣಾಯಿಲ್ಲಿ ದಿಸ್ತಾಲಿ.

“ಖಂಯ್ ಯೆತಾತ್?” ಹಾಂವ್ ವಿಚಾರಿ.

“ಆಮಿ ಬುದೆಯಾಚ್ಯಾ ಜಲ್ಮಾಲ್ಲ್ಯಾ ರಾಯಾಕ್ ಸೊದುನ್ ಆಯ್ಲೊಂವ್”.

“ಹಾಂವ್‌ಯೀ ಯೆತಾಂ” ಮ್ಹಳೆಂ ಹಾಂವೆಂ “ಹಾಂವ್‌ಯೀ ಕಾಣಿಕೆ ದಿತಾಂ”.

“ತುಂ ಕಸಲಿ ಕಾಣಿಕೆ ದಿತಾಯ್?” ವಿಚಾರ್ಲೆಂ ತಾಣೆಂ.

ಶ. ಜೆ. ಪಿಂಚೊ, ಮಿಲಾರ್



“ಹಾಂವ್ ಏಕ್ ಕೇಕ್ ದಿತಾಂ” ಮ್ಹಳೆಂ ಹಾಂವೆಂ.

“ಕೇಕ್ ಸಗ್ಳಿಚ್ಯಾ” ಮ್ಹಳೆಂ ಹಾಂವೆಂ.

“ತರ್, ತುಜಿ ಕಾಣಿಕೆ ವ್ಯರ್ಥ್. ಕೇಕ್ ಕುಡ್ಯೆ ಕರ್ನ್ ಹೆರಾಂಕ್ ವಾಂಟ್ಲ್ಯಾ ಉಪ್ರಾಂತ್ ಮಾತ್ ಉರಲ್ಲಿ ತೆಂ ಬಾಳ್ ಕಾಣ್ತೆತಾ” ಮ್ಹಳೆಂ ತಾಣೆಂ.

“ತೆಂ ಬಾಳ್ಕಾಕ್ ಕಶೆಂ ಕಲ್ತಾ?” ವಿಚಾರ್ಲೆಂ ಹಾಂವೆಂ.

“ಸಗ್ಳಿ ಕೇಕ್ ತುವೆಂ ದಿಲ್ಯಾರ್, ಬಾಳ್ಕೆಂ ಬರೆಂ ರಡ್ತಾ” ಮ್ಹಳೆಂ ತಾಣೆಂ.

“ತರ್, ಹಾಂವ್ ಕೇಕ್ ಕುಡ್ಯೆ ಕರ್ನ್ ಹೆರಾಂಕ್ ವಾಂಟುನ್ ಉರಲ್ಲಿ ಕೇಕ್ ಬಾಳ್ಕಾಕ್ ಹಾಡ್ತಾಂ” ಮ್ಹಣ್ ಸಾಂಗುನ್, ಚೊವ್ವಿ ಕಾಣಿಕೆ ಹಾಡುಂಕ್ ಘರಾ ಧಾಂವ್ಲೊಂ.



ಝಳಕ್

ಏಕ್ ಪಾವ್ಲಿಂ ಜಿಬೇಕ್ ಆನಿ ದಾಂತಾಂಕ್ ಝಗ್ಡೆಂ ಜಾಲೆಂ. ತೆದ್ನಾಂ ದಾಂತಾಂನಿ ಸಾಂಗ್ಲೆಂ ಆಮಿ 32 ಜಣ್ ಆಸಾಂವ್ ಪುರಾ ಘಟ್ ಮುಟ್‌ಚ್ ಆಸಾಂವ್. ತುಂ ಕಿಶೆಂಗಿ ಎಕ್ಲೊ ಎಕ್ಪುರೊ. ತ್ಯಾ ಶಿವಾಯ್ ತುಂ ಎಕ್ವಮ್ ಮೋವ್ ನ್ಹಯ್‌ವೇ?

ದೆಕುನ್ ಜಿಬೇನ್ ಮ್ಹಳೆಂ : ಸಂಖ್ಯಾನ್ ತುಮಿ ಚಡ್ ಜಾವ್ನ್ ಆಸೊಂಕ್ ಪುರೊ. ಪೂಣ್ ಮನ್ಶಾಚಿಂ ಉದ್ಧಾರ್ ತಶೆಂಚ್ ಸಲ್ವಣಿ ಹೆಂ ಸರ್ವ್ ಆಸ್ಲೆಂ ಜಿಬೇಚ್ಯಾ ತುದೆರ್. ಜಿಬ್ಯೆನ್ ಸಾಂಗ್ಲೆಂ ಆಯ್ಕೊನ್ ದಾಂತ್ ಪುರಾ ಜೋರಾನ್ ಹಾಸ್ಲೆ.

ಜಿಬೇಚೆಂ ವಡ್ಪಣ್

ಜಿಬೆಕ್ ರಾಗ್ ಆಯ್ಲೊ. ಹಾಂಕಾಂ ಆತಾಂ ಬೂದ್ ಶಿಕಜೆಯ್ ಮ್ಹಣ್ ಜಿಬೇನ್ ಮನಾಂತ್ ಜಿಂತ್ಲೆಂ. ತಿತ್ಲಾರ್ ಏಕ್ ವ್ಯಕ್ತಿ ಚಲೊನ್ ಯೆಂವ್ಚೆಂ ದಿಸ್ಲೆಂ. ಜಿಬೆನ್ ತಾಕಾ ಸರ್ಸರಿ ಗಾಳಿ ಸೊಂವ್ಲೊಚಿಲವ್ನ್ ಯೆತೆಲ್ಯಾಕ್ ರಾಗ್ ಆಯ್ಲೊ. ಹಾತ್ ಉಬಾರ್ನ್ ದೋನ್ ಕಾನ್ಪಟ್ಕಾಕ್ ತಾಣೆಂ ವ್ಹಾಜಂಯ್ಲಿಂ. ತೆದ್ನಾಂ ಚಾರ್-ಪಾಂಚ್ ದಾಂತ್ ಝಡೊನ್ ಪಡ್ಲೆ. ಆತಾಂ ದಾಂತಾಂಕ್ ತಾಂಚಿ ಚೊಕ್ ಕಿಶೆಂ ಮ್ಹಣ್ ಸಮ್ಜೊನ್ ತಾಣೆಂ ಜಿಬೆಕಡೆ ಮಾಘ್ ಮಾಗ್ಲೆಂ.

ಶ. ಜೆ. ಎಫ್. ಡೆ'ಸೋಜ





CHRISTMAS IS AN EXPRESSION OF GOD'S LOVE

December has come and with it, all the joys of Christmas. What is the true meaning of Christmas? Is it the lights and decoration in the house, the cards in the mail. Pork/Chicken dinners with the family and friends Cribbs in the yard and shouts of "Merry Christmas" to those who meet us?

Christmas is the season of great joy. It is a time of God showing his great love for us. It can be a time of healing and renewed strength. We are all born with a sinful nature. We do things that do not please God. Jesus came to this world, so he could die on the cross for all our sins. If we believe that Jesus died for our sins, we can ask him to come into our hearts and forgive us. Then we are clean and made whole.

The spirit of Christmas is not in the presents, but in his presence. So let us be

✠ Wilma D'Souza
Christ the King Ward



wise, unwrap, receive and enjoy the greatest present of all that gift which God has given to all mankind, our saviour, Jesus Christ.

Let us celebrate the Christmas in a new way this year. Let us share the love, joy and peace of Christmas with others. Let us have a deep faith in Jesus and love Him. Jesus the Son of God, is able to grant all our heart desires and fill us with His grace and abundant blessings.

'A Merry Christmas' and 'Happy New Year'!



ಹಾಸೊಚ್ ಹಾಸೊ

ಲೋರುನ್ ಉದಯವಾಣಿ ಆಫೀಸಾಕ್ ವಚುನ್
"ಮ್ಹಜೊ ಅಂಕಲ್ ಸರ್ನಾ, ತುಮ್ಮಾ ಪತ್ತಾರ್ ತದ್ವಾಂಜಲಿ
ಫಾಲೆಜೆ ಆಸಾಲ್ಲಿ, ಜಾಹಿರಾತಾಕ್ ಕೆತ್ಲೊ ಖರ್ಚ್ ಜಾತಾ."

"ಎಕಾ ಅಕ್ಷರಾಕ್.....9 ರುಪಯ್" ಥಂಯ್ಚೊ ಗುಮಾಸ್ತಾ
ಮ್ಹಣಾಲೊ.

"ಛೆ... ಛೆ... ಎಕ್ವಮ್ ಚಡ್ ಜಾಲೆಮೂ... ತಶೆಂ ಜಾಲ್ಯಾರ್ ಅಂಕಲ್ ಸರ್ನಾ
ಮ್ಹಣ್ ಬರೊವ್ನ್ ಘೆಯಾ."

"ಉಣೆಂ ಮ್ಹಳ್ಳಾರ್ ಪಾಂಚ್ ಸಬ್ದ್ ಪುಣೇ ಜಾಂಯ್ಚೆ."

"ತಶೆಂ ಜಾಲ್ಯಾರ್ 'ಅಂಕಲ್ ಸರ್ನಾ, ಫಾರ್ ಬಾಡ್ಯಾಕ್ ಆಸಾ' ಮ್ಹಣ್ ಬರಯಾ."



ಮನಿಸ್ ಕೆತ್ಲೊ ಬುದ್ಧುತ್ ಜಾಲ್ಯಾರೀ, ಜಲ್ಮಾ ಆದಿಂ ಆಪ್ಣಾಕ್ ಕೋಣ್ ಜಲ್ಮ್ ದಿತಾ ಮ್ಹಳ್ಳಿ ಜಾಣಾಂ ಆನಾಪಾ,
ತಲೊಚ್ ಮಲ್ಯಾ ಉಪ್ರಾಂತೀ ಆಪ್ಣಾಕ್ ಕೋಣ್ ವ್ಹಾಪುಯ್ತಾ ಮ್ಹಳ್ಳಿಯೆ ಜಾಣಾಂ ಜಾಯಾ!



ಕೆದ್ದಾಂ ಜಾಯ್ ತುಜೆಂ ದುಸ್ರೆಂ ಯೆಣೆಂ?

ಕ್ರಿಸ್ತಾ ಜನನ್, ಭಾಗಿ ನತಾಲ್ ಸಂತೊಸ್ ಸಗ್ಳ್ಯಾ ಪ್ರಜ್ಞೆರ್
ದೋನ್ ಹಜಾರ್ ವರ್ಸಾಂ ಆದ್ಲೆಂ ಫಡಿತ್ ಪರತ್ ಜಿವಾಳ್ ದೊಳ್ಕಾಂ ಸಮ್ಜಾರ್
ಸ್ವಾಗತ್ ಕರುಂಕ್ ಸರ್ಗಾ ಸಂಸಾರಾಚ್ಯಾ ರಾಯಾಕ್, ಮನ್ಶಾ ರುಪಾರ್
ಮಹಿಮಾ ಗಾಂವ್ಕ್, ಹೊಗ್ಯಾಪ್ ದೀಂವ್ಕ್ ಭಾವಾಡ್ತಿ ಸರ್ವ್ ತಯಾರ್

ಆಶೆಂವ್ಕ್ ನಾಂಯ್ ರಾಫೆರ್, ರಾಯಾ ತರ್ಯೀ ಜಲ್ಮಾಲೊಯ್ ಗೊರ್ವಾಂ ಖಾಪ್ಲೆಂತ್
ಮನ್ಶಾಂ ಮಧೆಂ, ಸಾದೊ ಅಸ್ತತ್ ಬಾಳ್ ಜಾವ್ನ್ ಜಲ್ಮಾಲೊಯ್ ಹ್ಯಾ ಭುಮಿ
ರಾಯಾಂಚೊ ರಾಯ್ ತರ್ಯೀ, ಫೆವ್ನ್ ಆಯ್ಲೊಯ್ ಶಾಂತಿ-ಸಮಾಧಾನಾಚೆಂ ಹಾತೆರ್
ಪಾತ್ಕಾಕ್ ಪಾಟ್ ಕರುಂಕ್ ಉಲೊ ತುಜೊ, ಉಗ್ತೆಂ ಕೆಲೆಂಯ್ ಸರ್ಗಾ-ದಾರ್

ಮಹಿಮೆಭರಿತ್ ದೆಣೆಂ ತುಜೆಂ, ಮನಿಸ್ ದೆವಾಕ್ ವಳ್ಕಾಲೆಂ
ಭಾಸಾಯಿಲ್ಲೊ ಸೊಡ್ಲೊಣ್ಣಾರ್ ತುಂಚ್ ಮಣೊನ್ ಲೊಕಾನ್ ಮಾನುನ್ ಘೆತ್ಲೊ
ಖುರ್ಸಾಚೆಂ ಮರಣ್ ತುಜೆಂ, ಖುಶೆಂ ಬಲಿದಾನ್ ಪರ್ಜೆಚೊ ಭಾವಾಡ್ತ್ ಚಡ್ಲೊ
ಮೊಲಾಧಿಕ್ ತುಜೆ ಉಪಾದೆಸ್ ಪಾಳುನ್, ತುಕಾ ಖಿರಿ ಸಾಕ್ಸ್ ಜಾಲೊ

ಕಷ್ಟಾಂಚ್ಯಾ ಹ್ಯಾ ಕಾಳಾರ್, ಆಜ್ ಜಾವ್ನ್ ಯೆ ತುಂ ಭದ್ರತೆಚೆಂ ತಾರಣ್
ವರ್ತಿ ಗರ್ಜ್ ತುಜೆ ಆತಾಂ, ಫಾಂಕಯ್ ಪ್ರಜ್ಞೆರ್ ಭರ್ವಶ್ಯಾಚೆಂ ಕೀರ್ಣ್
ರಾಕ್ತಾಂವ್ ವಾಟ್ ಭಾವಾಡ್ತಿ ಆಮಿ ಪವಿತ್ರ್ ಪುಸ್ತಕಾಚ್ಯಾ ಉತ್ತಾಂ ಪರ್ಮಾಣೆಂ
ಪರತ್ ಕೆದ್ದಾಂ ಜಾಯ್ ತುಜೆಂ ದುಸ್ರೆಂ ಯೆಣೆಂ?



ಪ. ಜೆ. ಫೆರ್ನಾಂಡಿಸ್,
ಸಾಂ ಆಂತೊನ್ ವಾಡೊ





Elvin's Christmas Gift

I'm not the only one on this earth thought Elvita Elvin's mother. She was lonesome ever since Elvin's dad had closed his eyes last Christmas.

She thought to herself how she could make ends meet. Food was getting costlier day by day. Anyway God would help her this Christmas she thought. Her prayers were growing stronger day by day towards Christmas not otherwise they were lesser.

Elvin was her only consolation. Such a lovely boy. Always respectful, obedient, studious and hardworking. Elvita thought that he was God's gift to her and now since his dad was not in this world he was her only solace.

She was thinking of how to celebrate Christmas dinner with the so called sumptuous dishes. On the other side Elvin was waiting to surprise his beloved mother with his Christmas gifts.

He was still studying in college. He decided to do a part time job at the neighbourhood supermarket. He would go when he had some free day in his college. In the evening he would work for a couple of hours and excused himself from his mother saying he had some extra classes in college. This went on for a month before Christmas. Elvita doubted yet was 'nt sure at all of her son's pranks.

One day Elvin asked his mother what she wanted for Christmas whether she would

✍ Carolyn Lobo
Fathima Ward



love a dress, some food or Christmas decorations. Her answers were in the negative. "No dear son" she opined. I just have everything. Elvin knew she was being modest. He didn't tell her of the Christmas plans he had made for her. He wanted to surprise her.

Christmas week dawned clear and bright. Finally, it was the eve of Christmas. Elvin went up to his mother and presented her with huge gift bags. Elvita didn't want to take them. Yet she took them with tears trickling down her eyes. She hugged her son "Thank you son" she uttered. Elvin was extremely glad. "You are my best gift on this earth". My son - my joy - my heart's delight she said.

Now Elvita came to some how understand how Elvin had bluffed her to work and earn a few dollars just to give her such wonderful Christmas gifts. Yet he was her best and most precious gift. "Merry Christmas Elvin" she chanted with a huge hug and a motherly kiss on his forehead. This was the best gift Elvin had received in return from his beloved mother Elvita. They both joined their hands in prayer to God and Mr. Elvin up above thanking them both for the Christmas blessings showered on them and had their Christmas dinner after saying their grace before meals.

ಬಾಟೊಕ್ ಜೆಜುಚೆಂ ಪೂನ್‌ಶೆತ್, ಕಾರ್ಮೆಲ್ ಗುಡೊ-ಮಂಗ್ಳುರ್ ಬಾಟೊಕ್ ಜೆಜುಚಿ ವಾರ್ಶಿಕ್ ಪರಬ್ 2024



ಫೆಸ್ತಾಚೊ ಸಂದೇಶ್: ಜೆಜು ಜಾಲೊ ಮಾನ್ವಾಲ್ಚೊ, ಜಾಣ್ವಾಯೆನ್ ಆನಿ ಸ್ವಾಯೆನ್ ವಾಡ್ಲೊ (ಜೂನ್ 2-52)

ನೊವೆನಾಚ್ಯಾ ದಿಸಾಂನಿ ಮಿಸಾಂ

ಜನವರಿ 5-13
ಪರಾಶಂ
06.00 : ಕೊಂಕಣಿ
07.30 : ಕೊಂಕಣಿ
09.00 : ಕೊಂಕಣಿ
10.30 : ಕೊಂಕಣಿ
ದೆಸೆರಾಂ 01.00: ಕೊಂಕಣಿ
ಸಾಂಟೆರ್
04.00 : ಮೆಲಯಾಳಂ
05.00 : ಇಂಗ್ಲಿಶ್
06.00 : ಕೊಂಕಣಿ
07.30 : ಕನ್ನಡ

ಫೆಸ್ತಾಚೊ ಪಯ್ಲೊ ದೀಸ್: ಜನವರಿ 14, ಆಯ್ತಾರ್

ಪರಾಶಂ 06.00 : ಕೊಂಕಣಿ
07.30 : ಇಂಗ್ಲಿಶ್
09.00 : ಕೊಂಕಣಿ
10.30 : ಕೊಂಕಣಿ
ದೊನ್ವಾರಾಂ 01.00 : ಕನ್ನಡ

ಫೆಸ್ತಾಚೆಂ ಮಿಸಾಂ

ಸಂಪ್ರಮಾನ್ ಮಿಸಾ
ಸಾಂಟೆರ್ 06.00 : ಕೊಂಕಣಿ
ಪ್ರಧಾನ್ ಯಾಜರ್
ಅ.ಮಾ. ಒಸ್ತಾಲ್ಟ್ ಜೋಸೆಪ್ ಲೂಬಿಸ್
ಸಿವ್ತಲ್ ಗೊಲ್ವಿಯಾಸ್, ಪ್ಯುಮರ್ ದಿಯೆಸಿಟ್

ಫೆಸ್ತಾಚೊ ದುಸ್ರೊ ದೀಸ್: ಜನವರಿ 15, ಸೊಮಾರ್

ಪರಾಶಂ 06.00 : ಕೊಂಕಣಿ
07.30 : ಕೊಂಕಣಿ
09.00 : ಕೊಂಕಣಿ
ದೊನ್ವಾರಾಂ 01.00 : ಮೆಲಯಾಳಂ
ಸಾಂಟೆರ್ 06.00 : ಕೊಂಕಣಿ (ಸುಧಿಕಿಂ ಮಿಸಾ)

ಸಂಪ್ರಮಾನ್ ಮಿಸಾ
ಪರಾಶಂ 10.30 : ಕೊಂಕಣಿ
ಪ್ರಧಾನ್ ಯಾಜರ್
ಅ.ಮಾ.ದೊ. ಪ್ಲಾನ್ಸಿಸ್ ಸೆರಾವೊ
ಗೊಲ್ವಿಯಾಸ್, ಪಿವೊಗ್ವಾ ದಿಯೆಸಿಟ್

■ ನೊವೆನಾಚ್ಯಾ ದಿಸಾಂನಿ ನಿಯಾಜಾಕ್ ವಿಶಯ್ ಆನಿ ಇರಾದೆ ■

ದೀಸ್	ವಿಶಯ್	ಇರಾದೆ
ಜನವರಿ 5, ಸುಕ್ರಾರ್	ಜೆಜು ಸಂಪೂರ್ಣ, ಆದರ್ಶಾಚೆಂ ಶಿಲ್ಪ್	ಸಾಂ ವಿವೆಂತ್ ಪಾವ್ಲ್ ಸಭಾ
ಜನವರಿ 6, ಸನ್ವಾರ್	ತುಟಮ್ ವಾಕ್ಲೆಂ ನೊಗಾಣೆಂ, ಪಯ್ಲೆಂ ಶಾಕ್ ವಾಡಾವಣೆಂ	ಭುರ್ಗಿಂ
ಜನವರಿ 7, ಆಯ್ತಾರ್	ಸೆಕ್ವೆನ್ಸಾ ಜಾಣ್ವಾರಾಂತ್, ಒಳಿತ್ಯಯಾಂ ಮನ್ವಾಭಿಶಾಕ್	ಮರಿಯಾಕ್ ಸೊಡಲಿಟ
ಜನವರಿ 8, ಸೊಮಾರ್	ಸಮಾಜೆಂತ್ಲೆಂ ಖರೆಂ ಶೆ, ಸಿಕ್ವೆಜಾಂತ್ ವಾಡೊನ್ ಯೆ	ಫಾರ್ಮಿಕ್
ಜನವರಿ 9, ಮಂಗ್ಳಾರ್	ದೈವಿಕ್ ಮನ್ವಾಂಪರಿ, ರಾಬ್ ತುಪೆಕ್ ಅಗಿಂ	ಐ.ಸಿ.ಬೈ.ಎಮ್. ಆನಿ ಡೈ.ಸಿ.ಎಸ್.
ಜನವರಿ 10, ಬುಧಾರ್	ಕುಡಿಕೆ ಪೊಗ್ವಾಂಚಿ ಅದರ್ಗತ್, ಜಿಜ್ಞಾಸೆಂ ಜಾತಾ ಸಂಕೊಪ್ಲರಿತ್	ಕಫೊಲಿಕ್ ಸಭಾ
ಜನವರಿ 11, ವ್ಹೆಸ್ವಾರ್	ಶಿವಪ್ ದೀಂವ್ ಉಚ್ಚಾರ್, ಪಾಕೊತಾಚೆಂ ಪಾಮಾಂ ಮೊಡ್	ಸಿಡೆಗ್ಲೆ ಆನಿ ಸ್ವಾಯೆಂತ್
ಜನವರಿ 12, ಸುಕ್ರಾರ್	ತುಟೊ ಪಯ್ಲೆ ಮೋಗ್ ಕರ್, ಪೆಲ್ಯಾಚ್ಯಾ ಮೊಗಾಪರಾಪರ್	ಸರ್ವ್ ಗೊವ್ಳಿಕ್ ಆಯೋಗ್
ಜನವರಿ 13, ಸನ್ವಾರ್	ಜಿಜಿಯೆಂತ್ ಪರಿಶ್ವಾ ಪುಪನಾ, ಆಪ್ತಾನಾ ದೀತ್ ಉರನಾ	ಕಾರ್ಮೆಲಿತ್ ಆನಿ ದಾನಿ
ಜನವರಿ 14, ಆಯ್ತಾರ್ ಜನವರಿ 15, ಸೊಮಾರ್	ಜೆಜು ಜಾಲೊ ಮಾನ್ವಾಲ್ಚೊ, ಜಾಣ್ವಾಯೆನ್ ಆನಿ ಸ್ವಾಯೆನ್ ವಾಡ್ಲೊ	ಫಕ್ರೀತ್

ವೊಚ್ಪಾಂಚೊ ಮಜಾಂವ್:
ಜನವರಿ 4, 2024
ಶ್ರೀಪಾರ್

ಸಾಂಜೆಚ್ಯಾ 4.30 ವೊರಾರ್ : ಪವಿತ್ರ್ ಖುಸಾಣಿ ಸಿರ್ಗಿಣ್, ಕೊಡೆಲ್-ಮಂಗ್ಳುರ್ ಹಾಂಗಾಥಾವ್ನ್ ಸುರ್ದಾತ್
ಸಾಂಜೆಚ್ಯಾ 6.00 ವೊರಾರ್ : ಐ.ವಿ.ವಿ. ಉಬಾದ್ಲೊ, ಬಾಕೊಕ್ ಜೆಜುಚೆಂ ಪೂನ್‌ಶೆತಾಚೆಂ ಆಂಗಣ್
ಸಾಂಜೆಚ್ಯಾ 6.30 ವೊರಾರ್ : ಮಿಸಾಚೆಂ ಐಲದಾನ್ (ತ್ಯಾ ದಿಸಾ 7.15 ವೊರಾಚೆಂ ಕನ್ನಡ ಮೀಸ್ ಆಪ್ಲೆಂನಾ)
ಫಕ್ರೀಕಾಂತ್ ಹೆವಣ್: ನೊವೆನಾಚ್ಯಾ ತೆಲೆಂ ಫೆಸ್ತಾಚ್ಯಾ ದಿಸಾಂನಿ ದೊನ್ವಾರಾಚ್ಯಾ ವೆಕಾರ್ ದಿಗ್ವಾಡಾನ್ ಶಿಶಾಕ್: ಜನವರಿ 11 ಆನಿ 12 ವೆರ್: ಸೆಕಿಶಾಂ 8.30 ಥಾವ್ನ್ ದೊನ್ವಾರಾಂ 1 ವೊರಾಂ ವೆಮಾಂತ್

- ನೊವೆನಾಚ್ಯಾ ದಿಸಾಂನಿ ಫಕ್ರೀಕಾಂತ್ ಮನ್ವಾರಾಚಿ ವೆವಣ್ಣಾ ಆಸಾ.
- ಮಂಗ್ಳಾಂಪಾಕರ್ ವಿಶೇಶ್ ಮೊಗ್ಲೆಂ ಆನಿ ಪೊಂಪ್ ತೆಂವ್ನ್ ಗ್ರೆಪ್ಪುಲಾಂಗೆಂ ಅವ್ಜಾಕ್ ಆಸಾ.
- ಧಾರ್ಮಿಕ್ ವಸ್ತು ಕಶೆಂ 2024 ವರ್ಸಾಚಿ ಪೈವಿಲ್ ದೈವಿ ಸ್ಪೊಲಾಂತ್ ಮೆಲ್ತಾ.
- ನಮಾನ್ ಪಾಕೊಲ್ ಜೆಜು ಪೂನ್‌ಶೆತಾಚ್ಯಾ ವ್ಹಯ್ಚ್ಯಾತ್ಯಾಲ್ ಪರ್ಗಣೆ ಪಾಂಮಂತ್ ಸ್ಪೊಲಾಲ್ ಫೆಲ್ ದಿಂವ್ಪಿ.
- ತುಜ್ಜಿಂ ತೆಸಾಂಪಾಂ ಆನಿ ಆರ್ಗಾಂ ವಯ್ಚ್ಯಾ ಶಿಶಾಕಾಕ್ / ಸಂಪ್ರಾಪ್ ದಾಡುನ್ ದಿಯಾ.
- ಫೆಸ್ತಾಚ್ಯಾಂ ಖಾಣಾಕ್ ತುಜ್ಜಿ ಉದಾರ್ ಮನಾಚಿ ಕಾಣಿಕ್ ದೀವ್ನ್ ಅಧಾರ್ ದೀಂವ್ ದಿಸಾಂ.

INFANT JESUS SHRINE
Carmelite Fathers, #3-13-1246, Carmel Hill, Kulshekar, Mangaluru - 575005
Email: infantjesusmangalore@gmail.com | YouTube: Carmel Kiran Media
Web: infantjesusmangalore.net / infantjesusmangaluru.com | Ph.: +91 94493 80386, 70225 43574



ಭುಗ್ಗುಣರಚೊ ಕೊನ್ನೊ

ಬೆತ್ಲೆಮಾ ಶ್ವೆರಾಂತ್ ಗೊರ್ವಾಂಚಾ ಗೊಟ್ಕಾಂತ್...!

ಶ ವಿಯಾನ್ಸಾ ಲೋಚೊ
ಬೆಜುಪ್ಪಾ ಪವಿತ್ರ ಕಾಳ್ಜಾಚೊ ವಾಡೊ



ವ್ಹಯ್, ಸುಮಾರ್ ದೋನ್ ಹಜಾರ್ ವರ್ಸಾಂ ಆದಿಂ ಬೆತ್ಲೆಮಾ ಶ್ವೆರಾಂತ್ ಏಕಾ ಗೊರ್ವಾಂಚಾ ಗೊಟ್ಕಾಂತ್ ಏಕ್ ಮಧ್ಯಾನೆ ರಾತಿಂಟಿ 80 ಸರ್ವ್ ನಿರ್ದೆಸ್ತ್ ಆಸ್ತಾಂ ಏಕ್ ನವಾಲ್ ಘಡ್ಲೆಂ. ಗೊವ್ವಿ ಸರ್ವ್ ದಿಸಾಕ್ ಬಕ್ರೆ ಚರವ್ನ್ ಪುರಾಸಾಣೆನ್ ರಾತಿಂ ನಿರ್ದೆಸ್ತ್ ಆಸ್ಲೆ. ಹ್ಯಾ ವೆಳಿಂ ತಾಂಕಾಂ ಭಡ್ವಾಂಚಿಂ ಏಕ್ ಮಧುರ್ ಗಾಯಾನ್ ಆಯ್ತಾಲೆಂ. ತೆ ಸರ್ವ್ ನಿರ್ದೆಂತ್ಲೆ ಜಾಗೆ ಜಾವ್ನ್ ಕಿತೆಂ ನವಾಲ್ ಹೆಂ ಮ್ಹಣೊನ್ ತೆ ಅಜಾಪ್ಲೆ ಆನಿ ಏಕಾಮೆಕಾ ಪಳೆಂವ್ಕ್ ಲಾಗ್ಲೆ. ತೆದ್ನಾಂ ತಾಣಿಂ ದೆಕ್ಲೆಂ ಏಕ್ ವಿಚಿತ್ರ್ ದರ್ಶನ್. ಏಕಾ ಗೊರ್ವಾಂಚಾ ಗೊಟ್ಕಾಂತ್ ಸಾಂ ಜುಜೆ ಆನಿ ಮರಿಯೆ ಸಂಗಿಂ ಗೊರ್ವಾಂಚಾ ಖಾಂವ್ಡೆರ್ ಫಾಳಿಯಾಂನಿ ಗುಟ್ಲಾವ್ನ್ ನಿದಾಂಘ್ಲಿಲೊ ಬಾಳೊಕ್ ತಾಣಿಂ ದೆಕ್ಲೊ.

ಹಿ ಸಂತೊಸಾಚಿ ಖಬಾರ್ ತಾಣಿಂ ಏಕಾಮೆಕಾ ಕಳಿತ್ ಕೆಲಿ ಆನಿ ಅಶೆಂ ಹಿ ಖಬಾರ್ ಸಗ್ಳ್ಯಾನ್ ವಿಸ್ತಾರ್ಲಿ. ಶೆಕಿಂ ಹಿ ಖಬಾರ್ ಉದೆಂತಿಚಾ ತೆಗಾಂ ರಾಯಾಂಕ್ ಮೆಳ್ಳಿ ಆನಿ ತೆ ಹ್ಯಾ ಸರ್ಗಾ-ಸಂಸಾರಾಚಾ ರಾಯಾಕ್ ಜೆಜು ಬಾಳ್ಯಾಕ್ ಪಳೆವ್ನ್ ತಾಕಾ ನಮಸ್ಕಾರ್ ಕರುಂಕ್ ಭಾಯ್ರ್ ಸರ್ಲೆ. ತೆ ಜಾವ್ನಾಸಾತ್ ಬಾಲ್ತಾಜಾರ್, ಮೆಲ್ಕಿಯೊರ್ ಆನಿ ಗಾಸ್ಪಾರ್. ತಾಣಿಂ ತಾಂಚೆ ಸಾಂಗಾತಾ ಬಾಳ್ಯಾಕ್ ಕಾಣಿಕ್ ಜಾವ್ನ್ ಭಾಂಗಾರ್, ಧುಂಪ್ ಆನಿ ರಗ್ತಾಂಚೊಳ್ ಹಾಡ್ಲೊಳ್. ಹೊ ಬಾಳೊಕ್ ಖಿಯುರ್ ಜಲ್ಮಲಾ ತೆಂ ನೆಣಾ ಆಸ್ಲೆ. ಶೆಕಿಂ ತಾಂಕಾಂ ದಿಷ್ಟಿಕ್ ಪಡ್ಲೆಂ ಏಕ್ ಶಿಮ್ಪಿ ನೆಕೆತ್, ಹ್ಯಾ ನೆಕೆತ್ರಾಚೊ ಪಾಟ್ಲಾವ್ ತಾಣಿಂ ಕೆಲೊ. ಬಾಳೊಕ್ ಜಲ್ಮಲ್ಲ್ಯಾ ಸುವಾತೆರ್ ತೆಂ ನೆಕೆತ್

ತಾಂಕಾಂ ಥಂಯ್ರ್ ಬಾಳೊಕ್ ತಾಚೆ ಆವಯ್ ಮರಿಯೆ ಸಾಂಗಾತಾ ತಾಂಕಾಂ ಪಳೆಂವ್ಕ್ ಮೆಳ್ಳೊ, ತಾಣಿಂ ತಾಕಾ ಸರ್ಪಡೊನ್ ನಮಸ್ಕಾರ್ ಕರ್ನ್ ಹಾಡ್ಲೊಳ್ ಕಾಣಿಕೊ ಅರ್ಪಿಲೊ.

ವ್ಹಯ್, ಹ್ಯಾ ನತಾಲಾಂ ಫೆಸ್ತಾಕ್ ಆಮಿ ಸಬಾರ್ ತೇಂಪ್ ಥಾವ್ನ್ ರಾಕೊನ್ ಆಸ್ಲಾಂವ್. ಹ್ಯಾ ಫೆಸ್ತಾಕ್ ತಯಾರಾಯ್ ಜಾವ್ನ್ ವ್ಹಡಿಲಾಂ ಕುಸ್ವಾರ್ ಕರ್ಚ್ಯಾಂತ್ ಮಗ್ನ್ ಆಸ್ಲಾರ್ ಆಮಿ ಭುರ್ಗಿಂ ಗರ್ವಾನಾಚೊ ಗೊಟೊ ಆನಿ ನೆಕೆತ್ ತಯಾರ್ ಕರ್ಚ್ಯಾಂತ್ ಮಗ್ನ್ ಆಸ್ತಾಂವ್. ಸಾಂಗಾತಾಚ್ ಕುಸ್ವಾರ್ ಖಾಂವ್ಕ್ ರಾಕೊನ್ ರಾವ್ತಾಂವ್. ಹೆಂ ಸಹಜ್, ಪೂಣ್ ಹ್ಯಾ ಫೆಸ್ತಾಕ್ ಆಮಿ ಕೆತ್ಲೊ ಭಾಯ್ರೊ ಆಡಂಬರ್ ಕರ್ತಾಂವ್ ತಾಚೆ ಪ್ರಾಸ್ ಚಡ್ ಆಮ್ಕಾಂ ದುಬ್ಳಿಕಾಯೆಚಿ ಆನಿ ಖಾಲ್ತಾಪಣಾಚಿ ದೇಕ್ ದೀವ್ನ್ ಅತೀ ದುಬ್ಳೊ ಜಾವ್ನ್ ಗೊರ್ವಾಂಚಾ ಗೊಟ್ಕಾಂತ್ ಜಲ್ಮಲ್ಲ್ಯಾ ಆಮ್ಚ್ಯಾ ರಾಯಾಕ್ ಆಮ್ಚ್ಯಾ ಕಾಳ್ಜಾಂನಿ ಸ್ವೀಕಾರ್ ಕರುಂಕ್ ಆಮ್ಚಿ ಕಾಳ್ಜಾಂ ನಿತಳ್ ಕರ್ತಾಂ. ಅಶೆಂ ಏಕಾಮೆಕಾ ಮೊಗಾನ್, ಹೆರಾಂಕ್ ಕುಮೊಕ್ ಕರ್ನ್ ಜೆಜು ಬಾಳ್ಯಾಕ್ ಮೆಚ್ಚೊಂಚಿ ಜಿಣಿ ಜಿಯೆಂವ್ಕ್ ತಾಚಿ ಕುರ್ಪಾ ಆನಿ ಮಜತ್ ಮಾಗ್ತಾಂ.

ಸರ್ವಾಂಕ್ ಭಾಗಿ ನತಾಲ್ ಆನಿ ಸಂತೊಸ್ಕರಿತ್ ನವೆಂ ವರಸ್ (2024) ಮಾಗ್ತಾಂ.



With drugs, you'd make wrong choices and be in shame
Rather, avoid such noises & in faith, reclaim!
- Kathy Neala Farias
Lourdes ward

ತಲ್ವಾರ್ ಹಾತಿಂ ಘೆವ್ನ್ ಏಕ್ಟಾ ದೊಗಾಂ ಮಾರ್ತ್ ಜಿಳ್ವೆತ್... ಪೂಣ್ ಮೊಗಾನ್ ಸಗ್ಳೊ ಸುಸಾರ್ ಆಪ್ಣಾವ್ಣೆತ್.





ಭುಗ್ಗುಣರಸಿ ಕೊನ್ನೊ

ROMANTICISM

Reema Menezes, *St Aloysius Ward*



My parents were married for 55 years. One morning, my mom was going downstairs to make dad breakfast, she had a heart attack and fell. My father picked her up as best he could and almost dragged her into the truck. At full speed, without respecting traffic lights, he drove her to the hospital.

When he arrived, unfortunately she was no longer with us. During the funeral, my father did not speak; his gaze was lost. He hardly cried.

That night, his children joined him. In an atmosphere of pain and nostalgia, we remembered beautiful anecdotes and he asked my brother, a theologian, to tell him where Mom would be at that moment. My brother began to talk about life after death and guesses as to how and where she would be. My father listened carefully. Suddenly he asked us to take him to the cemetery.

"Dad!" we replied, "it's 11 at night, we can't go to the cemetery right now!" He raised his voice, and with a glazed look he said: "Don't argue with me, please don't argue with the man who just lost his wife of 55 years."

There was a moment of respectful silence, we didn't argue anymore. We went to the cemetery. With a flashlight we reached her grave.

My father sat down, prayed, and told his children: "It was 55 years... you know?"

No one can really talk about true love if haven't done life with a person."

He paused and wiped his face. "She and I, we were together in the good and in the bad," he continued. "When I changed jobs, we packed up when we sold the house and moved. We shared the joy of seeing our children become parents, together we mourned the departure of loved ones, we prayed together in the waiting room of some hospitals, we supported each other in pain, we hugged one another each day, and we forgave mistakes."

And then he paused and added, "Children, that's all gone and I'm happy tonight. Do you know why I'm happy? Because she left before me. She didn't have to go through the agony and pain of burying me, of being left alone after my departure. I will be the one to go through that, and I thank God for that. I love her so much that I wouldn't have liked her to suffer..." When my father finished speaking, my brothers and I had tears streaming down our faces. We hugged him and he comforted us, "It's okay. We can go home. It's been a good day."

That night I understood what true love is. It is more than just romanticism it's two people who stand beside one another, who are committed to one another ... through all the good and bad that life throws at you.


Peace in your hearts.



ತುಮ್ಮಾ ಸವೆ ಆಸ್ತಾ ಮನ್ಶಾಂಚೊ ತುಮಿ ಮೋಗ್ ಕರಿನಾಂತ್ ಜಾಲ್ಯಾರ್ ದಿಸಾನಾಚ್‌ಲ್ಲ್ಯಾ ದೆವಾಚೊ ತುಮಿ ಕಶೆ ಮೋಗ್ ಕರ್ಯಾತ್?







ಆಶಿಶ್ ಸೋಹನ್ ಡಿಸೋಜಾ
11-10-2010 - 17-10-2023


ಮೊಗಾಚಿ ಶ್ರದ್ಧಾಂಜಲಿ

ದೇವಾಕ್ ಮಾನ್ವಲಿ ಮಟ್ಟಿ 12 ವರ್ಷಾಂಚಿ ತುಜಿ ಜಿಣಿ ವರ್ತೊ ಸಂತೊಸ್ ದಿಲೊಯ್ ತುಂ ಆಮ್ಚೆಂ ಸಂಗಿಂ ಆಸ್ತಾನಾ ದೂಖ್ ಉಮಾಳ್ತಾ ತುಜ್ಯಾ ಮರ್ಣಾಚಿ ಆವ್ಡಿತ್ ಘಡಿ ಚಿಂತ್ತಾನಾ ತುಜಿ ವಿಣೆಂ ಕುಟ್ಮಾಕ್ ಸೊಭಾಯ್ ನಾ. ಸದಾಂಚ್ ತುಜೊ ಉಗ್ಡಾಸ್ ಆಸ್ತಲೊ ಆಮ್ಚ್ಯಾ ಕಾಳ್ಜಾಂತ್.

ದುಖೇಸ್ತ್ ಬಾಪಯ್, ಆವಯ್ ಅನಿ ಭಾವ್

ಮೊಗಾಚಿ ಶ್ರದ್ಧಾಂಜಲಿ ಭಟಯ್ತಾ
ಹಿಲ್ದಾ ರೊಡ್ರಿಗಸ್, ವೆಲಂಕಣಿ ವಾಡೊ


ಮೊಗಾಚಿ ಶ್ರದ್ಧಾಂಜಲಿ



ಎಡ್ವಿನ್ ಜೆ. ಎಫ್. ಡಿಸೋಜಾ
ಕಾರ್ಮೆಲ್ ವಾಡೊ

ಸಂಪಾದಕೀಯ್ ಮಂಡಳಿ

MISS YOU



ASHISH SOHAN D'SOUZA
Birth:11.10.2010 Death : 17.10.2023

You were an enthusiastic
Altar Server at Milagres
May you serve Jesus the
High Priest at the Heavenly Altar

*Tribute from:
Parish Children*





ಚೊಕ್ಕೆಟ್ ಕೇಕ್

ಪ್ರ ಹಿಲ್ಟಾ ರೊಡ್ಡಿಗಸ್
ವೆಲಂಕಣ್ ವಾಡೊ



ಜಾಯ್ ಪಡ್ಲೊ ವಸ್ತು:

ಬೊಂಬೆ ರವಾ - 1 CUP

ಸಾಕರ್ - 1/2 CUP

ದೂದ್ - 1/4 CUP

ತೇಲ್ - 1/4 CUP

ತಾಂತಿ - 1 ಬರೆಂ ಕರ್ನ್ ಮಾರ್ನ್ ದವರ್

ಮೈದಾ - 1/4 CUP

ಕೊಕೊ ಪೌಡರ್ - 1/4 CUP

ಬೇಕಿಂಗ್ ಸೋಡಾ - 1 tea spoon

ಬೇಕಿಂಗ್ ಪೌಡರ್ - 1 tea spoon

Dry Frutis, Tooty Fruity

ತಿನಾಯಿ ವಸ್ತು ಭರ್ಸನ್
10 ಮಿನುಟಾಂ ದವರ್

ಕೇಕ್ ಕರ್ಪಿ ರೀತ್: ಮೈದಾಕ್, ಕೊಕೊ ಪೌಡರ್ ಫಾಲ್ಸ್ ಭರ್ಸಿ, ಮಾರ್ಲೆಂ ತಾಂತಿಂ ಫಾಲ್ಸ್, ಸಾಕರ್ ಫಾಲ್ಸ್ ಬರೆಂ Beatರಾಂತ್ Beat ಕರ್, ಗುಳೆ ಆಸೊಂಕ್ ನಜೊ. ಬರೆಂ Beat ಕೆಲ್ಲ್ಯಾ ಉಪ್ರಾಂತ್ ಬೇಕಿಂಗ್ ಸೋಡಾ ಆನಿ ಬೇಕಿಂಗ್ ಪೌಡರ್ ಫಾಲ್ಸ್ Beat

ಕರ್. ಲೊಣಿ ವಾ ತೂಪ್ ಸಾರಯ್. ತಾಚಿ ವಯ್ತ್ ಬಟರ್ ಪೇಪರ್ ಪಾತ್ಕಾಯ್ ಆನಿ ತೂಪ್ ಸಾರ್ಚಿ ತಾಚಿ ವಯ್ತ್ ಇಲ್ಲೆಂತ್ ಮೈದಾ ಪೀಟ್ ಶೆಕಾಯ್. ಚಡ್ಡಿಕ್ ಉರ್ಲೆಂ ಮೈದಾ ಕಾಡ್. ಉಪ್ರಾಂತ್ ಕೇಕ್ ಮಿಕ್ಸಿಂಗ್ ಆಯ್ತಾನಾಂತ್ ವೋಟ್ ಆನಿ ಆಯ್ತಾನಾಂ ಬರೆಂ ಹಾಲಯ್. ಮಯ್ಲಾನ್ Dry Frutis, Tooty Fruity ಫಾಲ್ ಎಕಾ ಕುಕ್ಕಾರಾಂತ್ ವಾ ತವ್ಯಾರ್ ಪಿಟೊ ಮೀಟ್ ಫಾಲ್ಸ್ ಉಜ್ಯಾರ್ ದವರ್. ಉಜೊ ಬಾರಿಕ್ ಆಸೊಂದಿ 35 ಮಿನುಟಾಂ ಬಾರಿಕ್ ಉಜ್ಯಾರ್ ದವರ್. ಕುಕ್ಕಾರಾಂತ್ ದವರ್ಚೆಂ ಜಾಲ್ಯಾರ್ ವಿಷಲ್ ಫಾಲುಂಕ್ ನಾಂ. ವೇಳ್ ಜಾತಾನಾ ಎಕಾ ಸುರಿಯೆನ್ ವಾ ಕಾಡಿಯೆನ್ ತೊಪುನ್ ಉಕಡ್ಲಾಂಗಿ ಪಳೆ. ಪೀಟ್ ಲಾಗಾನಾ ತರ್ ಕೇಕ್ ತಯಾರ್ ಜಾಲ್ಯಾ ಮ್ಹಣ್ ಕಳ್ತಾ.

Mircowave use ಕರ್ಚೆಂ ಜಾಲ್ಯಾರ್ Pre-heated 170°C 30-40 ಮಿನುಟಾಂ ದವರ್.



ಹಾಸೊ



ಪೆಂಗ ಲೊರು ಕೌನ್ ಬನೇಗಾ ಕರೋಡ್‌ಪತಿ ಹಾಕಾ ಸಿಲೆಕ್ಟ್ ಜಾಲೊ.

ಬಚ್ಚನ್ ಸವಾಲ್ ಅಶೆಂ ಕರ್ತಾ. "ತುಜೆ ಬಾಂಪ್ಲಿಚ್ಯಾ ಖಿಂಚ್ಯಾ ಜಾಗ್ಯಾರ್ ಲಾಶೆಂ ಆಸಾ?"

ಎ) ಕಪಾಲ್ ಬಿ) ಪಾಂಯ್ ಸಿ) ಭುಜಾರ್ ಡಿ) ಪೆಂಕ್ಡಾರ್

ಲೊರು ತಿಕ್ಕೆ ಕನ್‌ಫ್ಯೂಜ್ ಜಾತಾ. "ಹಾಂವ್ ಮ್ಹಜ್ಯಾ ಫ್ರೆಂಡಾಕ್ ಫೋನ್ ಕರ್ತಾಂ".





DUBOIS HAPPYEVENTPLANNERS

A Complete Event Solution & Decoration For Your Special Day

Best Wishes From :



DUBOIS HAPPY EVENT
PLANNERS & DECORATORS
+91 7204204595

#duboishappyeventplanners
happy.eventplanners8055@gmail.com

Mother theresa road opp. milagres jubilee hall, Hampankatta Mangalore, -575001

WE DEAL WITH

- Wedding Decoration
- Birthday Parties
- Engagement Decoration
- Car Decor
- Fresh Flower Boquet
- Lights & sounds
- Chair & Table Shamiyana
- Photography & Videography
- Baby Ceremonies
- Get Together
- Corporate Event
- Ad Shoot & Photo Shoot etc
- Rental LED video wall screens
- Sangeeth, Mehendi Haldi Ceremony &
- All types of event decoration available



ಕುಭಾಷಯ



ಶ್ರೀ ಅನಿಲ್ ಲೋಹಾರ್
ಬೇರಮ್ಮನ,
ಎಮ್.ಸಿ.ಸಿ. ಬ್ಯಾಂಕ್, ಮಂಗಳೂರು



ಕರ್ನಾಟಕ ಸರ್ಕಾರ ಥಾವ್ನ್ ಪ್ರತಿಷ್ಠಿತ 'ಸಹಕಾರ ರತ್ನ' ಪ್ರಶಸ್ತಿ ಆಪ್ತಾಯಿಲ್ಲ್ಯಾ ದ.ಕ.ವೆಲ್ಫೇರ್‌ನೊ ಪಯ್ಲೊ ಕ್ರಿಸ್ತಾಂವ್ ಫುಡಾರಿ, ಎಮ್.ಸಿ.ಸಿ. ಬ್ಯಾಂಕಾಚೊ ಬೇರಮ್ಮನ ಶ್ರೀ ಅನಿಲ್ ಲೋಹಾರ್ ಹಾಂಣಾ ಆಮಿ ರಾಗ್ ರಾಗ್ ಉಲ್ಲಾಸ್ ಪಾಟಯ್ತಾಂವ್ ಆನಿ ಸರ್ವ್ ಬರೆಂ ಮಾಗ್ತಾಂವ್.

ಮುಖ್ಯ ಕಾರ್ಣಾಂ ಬ್ಯಾಂಕ್ ಪಯ್ಲೊ ಇರಾಲ್ ಪಾಳ್ಲೆಂ.
ಅನಿಕಾ ಉಂಟಾಯಿಲ್ ತೆಂ ಪಾವೊಂ ವ್ಹಡೊಲ್ ಅಶೆಂವಾಂ.

ಕುಭಾಷಯ್ ಪಾಟಯ್ತಾ:

ಆಪ್ಲೆಕ್ ದಿರೆಕ್ಟೊರ್, ಅಡ್ಮಿನ್, ಕಾರ್ಯದರ್ಶಿ, ಸಮಿತಿ ಆನಿ ಸರ್ವ್ ಸಾಂದೆ
ಕಠೊಲಿಕ್ ಸಭಾ, ವಾಲೆನ್ಸಿಯಾ ಘಟಿಕ್, ಮಂಗಳೂರು

For the taste that tickles you always

Hilton Caterers

Delicious food for any occasion



TIFFIN

Food supplied to your door step

Nigel Pereira

Proprietor

nigelpereira40@gmail.com

Pereira Sadan B.V. Road, Attavar, Mangaluru - 02

98860 43466

98866 88171

97428 85765 (0)



Merry Christmas & Happy New Year 2024

First Holy Communion

Rishon Preston Rodrigues



**May the Joy and peace of Jesus
Present in the Holy Eucharist be with you always**



Mother: Reshma Petricia Rodrigues

Grand Parents: Walter Rodrigues N Joyce Rodrigues

God Parents: Jaison N Venolia Rodrigues

Carmel Ward

Merry Christmas & Happy New Year 2024

ಮೊಗಾಚೊ ಉಗ್ಡಾನ್



ಆಶಿಶ್ ಸೋಹನ್ ಡಿಸೋಜ

11 ಅಕ್ಟೋಬರ್ 2010 - 17 ಅಕ್ಟೋಬರ್ 2023

ಆವಯ್ ಬಾಪಯ್ಕ್ ಖಾಲ್ ಜಾವ್ನ್ ಮೊಗಾಕ್ ಭಾವ್ ಜಾವ್ನ್
 ಕೆಜಾರ್ಯಾಂಕ್ ಬರೊ ಈಪ್ಲೆ ಜಾವ್ನ್
 ಸಾಂಗಾತ್ಯಾಂಕ್ ಮೊಗಾ ಮಯ್ಜಾಸಾಚೊ ಸಾಂಗಾತ್ ದಿವ್ಚೆನ್
 ಕುಟ್ಮಾಕ್ ಆಮ್ಚ್ಯಾ ತುಂ ಬೆಸಾಂವ್ ಜಾವ್ನ್ ಸಲ್ವಾಯ್!
 ಆತಾಂ
 ಸರ್ವಾಂಕ್ ದುಖಾ ಸಾಗೊರಾಂತ್ ಒಡೊವ್ನ್
 ದೆವಾ ಘರಿಂ ಪಾವ್ಲೊಯ್...
 ಸರ್ಗಾಂ ರಾಜಾಂತ್ ವೆದಿ ಸೆವಕ್ ಜಾಲೊಯ್!

ತುಜೆಂ ರಿಸಾಂವ್ ಬರೆಂ ಕರುನ್ ತಿಕುನ್
 ಸಾಂಗಾತಿ ದಿದ್ಯಾಫಿರ್ಕಾಕ್ ತಿಕೊಂವ್ನ್ ಕುಮಕ್ ಕರುನ್
 ಕಳವಾಸ್ತಾಂ ದೊತೊರ್ನೆಕ್ ವಹುನ್
 ವಿದಿಧ್ ಸ್ಪರ್ಧ್ಯಾಂನಿ ಭಾಗ್ ಘೆವ್ನ್
 ಹರಾಂಚೊ ಹುಸ್ಕೊ ಮನ್ಶಾಂಚೊ ಮೊಗ್
 ರ್ಪಾಡಾಂಚಿಂ ಪೋಷಕ್ ಕರುನ್
 ಪ್ರಕೃತೆ ಸಳಾವಳೆನ್, ತಿಕ್ತೆಂ ಬೆವನ್ ತುಜೆಂ ಸಾರ್ಲೆಂಯ್
 ಆಪ್.
 ದುಸ್ರೆಂ ತುಜೆಂ ಕಾಳ್ಜಾಂ ಮನಾಂತ್ ಆಮ್ಚ್ಯಾ ಮೊಂಚವ್ನ್
 ಪಾಸ್ತಾ ಮೊಂಚಾರ್ ಸಾಸ್ಣಾಕ್ ಅಂಜಾಂಚೊ ಈಪ್ಲೆ ಜಾಲೊಯ್

ತುಜೆಂ ಪರ್ಮಣಾ ದಿಸಾ ದಿಂಬಿಯೆನಿ ಪಡುನ್
 ಫಟಿಂವ್ಲೊಲೊ ಎಕ್ ಖಣ್ ಕೆರ್ತಾ
 ಫಿರ್ಗಾಚೆಂತ್ ತುಜೆಂ ಕೆಲ್ಲಿ ವೆದಿ ಸೆವಾ



ಬಲಾಯ್ಕಿ ಭಿಗಡ್ಲಲ್ಯಾ ವಗ್ತಾ, ಆಪ್ಲೆಚೊ ಉಗ್ಡಾನ್ ಪರ್ಯಾಂತ್
 ಕಾಂಯ್ಚೆ ಕಷ್ಟ ನಾಸ್ತಾಂ, ಜೆಜು ತುಕಾ ಆಧಾರ್ ಜಾಲೊ
 ತುಜೆ ತಿ ನಿಮಾಣೆಂ ಘಡಿ ಕೊಣೆಂತ್ ತಿ ಚಿಂತುಂಕ್ ನಾತ್ಲಿ
 ಖೆಲ್ತೆ ಶಿವಾಯ್ ಕೂಡ್ ಸಾಂಡುನ್
 ಕಾಳ್ಜಾಂತ್ ಆಮ್ಚ್ಯಾ ಅಮರ್ ಜಾಲೊಯ್!
 ಆಮಾಂ ಸರ್ವಾಂಕ್ ದೇಕ್ ಜಾಲೊಯ್

ತುಂ ಆಪ್ ಆಮ್ಚೆ ಮಧೆಂ ನಾಂಯ್ ತರಿ
 ದೊಗಾಂ ಜಣಾಂ ಘಂಯ್
 ತುಜ್ಯಾಚ್ ದೊಳ್ಕಾಂನಿ ಸಂಸಾರ್ ಪಳೆವ್ನ್ ಆಸಾಯ್
 ತುಜೆ ಕೂಡ್ ದಾನ್ ಜಾವ್ನ್ ದಿಲ್ಲೆ ವರ್ವಿಂ
 ಹೆರಾಂಕ್ ಉಪ್ಕಾರಾಕ್ ಪಡ್ಲ್ಯಾ, ತಿ ಆಮ್ಚಿ ಧಾದೊಸ್ತಾಯ್

ತೆವಾ ವರಾಂಚಿ ಮೊಟ್ಟ ತುಜೆ ಸಂಸಾರಿ ಬೆರೆ ತರಿ
 ಜೆಜು ಕ್ರಿಸ್ತಾಚ್ಯಾ ಮೊಗಾನ್ ತುಜೆಂ ಸಾರ್ಲೆಯ್
 ತುಜ್ಯಾ ಮೊಗಾಚಿ, ಸೆವೆಚಿ, ತಿಕ್ತೆಚಿ ಆನಿ ದೆವಾಸ್ತಾಚಿ ನಿಶಾನಿ ಉರೊವ್ನ್
 ಸಂಸಾರ್ ಸಾಂಡುನ್ ತುಂ ಗೆಲೊಯ್
 ಸರ್ಗಿಂ ರಾಜಾಕ್ ತುಂ ದೆಗಿಂತ್ ಪಾವ್ಲೊಯ್!

ಘರಾ ಭಿತರ್ ಪಾವ್ತಾಂ ತುಜೆಂ ನಾಸ್ತಾಂ
 ಕುಟ್ಮಾ ಆಮ್ಚೆಂ ರಿತೆಂ ರಿತೆಂ ದಿಸ್ತಾ
 ಮೊಗಾಕ್ ನೆಣ್ಣಾ ಅಂಜಾಕ್ ಬಾಳಾ ಆಶಿಶ್
 ಪರತ್ ಆಮಿ ಮೆಳ್ತಾ ಪರ್ಯಾಂತ್ ತುಕಾ ಆದೆವ್ನ್

ಅಲ್ಪಿನ್ಸ್, ನೋನಿಯಾ, ಆಶರ್ ಅನಿ ಲುಟಾಮ್, ಕಯ್ಕಾರ್ ಅನಿ ದಿಲಾಗ್ರಿಸ್

CompuNet
 SYSTEMS
 Church Building, Bishops House,
 Kodialball, Mangalore - 575 003.
 944815 6732, 984530 4601, 948094 9501

CompuCare
 SERVICES
 Church Building, Bishops House,
 Kodialball, Mangalore - 575 003.
 868686 6664, 948094 9506

With Best Compliments From



Cedric & Vanette D Silva



*Merry Christmas
&
Happy New Year 2024*

ಅಮರ್ ಉಗ್ಡಾಸ್



ಶಾರ್ಲೆಟ್ ಮನ್ಸರೇನ್ಡನ್

ಜನನ : 20-04-1958 ಮರಣ : 24-08-2023

ಕ್ರಿಸ್ತೀ ಮೌಲ್ಯಾನಿ ಭರಲಿಂ ಜಿಣ್ಯೆ ಸೂತ್ರಾಂ
ಫುಡಾರಾ ವಾಟೆಕ್ ಆಮ್ಚ್ಯಾ ಜಾಲೊ ದಿವೊ
ಕಾಳ್ಜಾಂತ್ ತಿಂ ಶಾಶ್ವಿತ್ ಜಾಣ್ವಾಯೆಚಿಂ ಉತ್ರಾಂ
ದವರ್ತಾತ್ ಉಗ್ಡಾಸ್ ತುಜೊ ಸದಾಂಚ್ ಜಿವೊ

ಫಾಲ್ ಸರ್ಗಿಂ ಥಾವ್ನ್ ಬೆಸಾಂವಾಂ ತುಜೆಂ
ದೂಖ್ ಆಮ್ಚೆಂ ಥಾಂಬಂವ್ಕ್
ಮಾಗ್ತಾಂವ್ ಆಮಿ ಸರ್ವೇಸ್ಪರಾಲಾಗಿಂ
ಆತ್ಮ್ಯಾಕ್ ತುಜ್ಯಾ ಶಾಂತಿ ಲಾಭಂವ್ಕ್

ರೈದ್ನಾಂಜಲ ಭೆಟಯ್ತಾತ್:

ಪತಿ: ರೋಬರ್ಟ್ ಮನ್ಸರೇನ್ಡನ್

ಭುರ್ಗಿಂ: ಶೀವಲ್/ಜಿಯೆಲ್ ರಸ್ತೆನ್ಡಾ ಅನಿ ಡಾ| ರೋಮ ಮನ್ಸರೇನ್ಡನ್

ನಾತ್ರಾಂ : ಕೀವ್ ಅನಿ ಕೈರಾ ರಸ್ತೆನ್ಡಾ

*In Loving Memory of
a Life that Will Never be Forgotten*



Edwin J F DSouza (75 Years)

A golden heart stopped beating,
hardworking hands at rest,
it pained our hearts to see you go,
god only takes the best.

Our lips cannot speak how we loved you,
our hearts cannot tell what to say,
but god only knows how we miss you,
in our home that is lonely today.

Forever in our hearts

Wife - Jane Dsouza Daughter - Ruth Dsouza
Son-in-law - Sudhakar Prabhu Granddaughter - Anoushka Prabhu



CONGRATULATIONS !!!

Our dearest Daughter

DR. KAREN MARIA D'SA

*We are so proud to be known as your
parents, for all your achievements &
hard work in the field of Orthopaedic
Surgery, both on a National and
International level*

*May Divine Mercy bless you and
protect you always*

MELVILLE & HAZEL D'SA

(St Francis Xavier Ward)

*Here's wishing everyone,
Merry Christmas &
a prosperous New Year!!*



Digital Marketing – Importance, Types, Benefits and How to become a Digital Marketer

✍ Mr Colin Neil Lewis



Digital marketing is one of the most popular and powerful ways to generate awareness, interest and sales for your products or services. As the name implies, digital marketing is conducted via digital avenues, including social media, websites, search engines, email and text messaging.

Digital marketing is a form of marketing that leverages the internet and digital technologies, such as computers and mobile devices, to connect with customers. More than running a sponsored Instagram ad to drive sales, it's a set of practices that interacts with customers at every stage of the buying journey.

Data plays a big part in digital marketing. With marketing analytics, marketers can collect valuable information by tracking a customer's journey in real time and target specific audiences by tailoring content to their preferred digital channels. For example, Starbucks has collected data from their rewards mobile apps to help identify seasonal trends and create tailored promotions.

Why Digital Marketing Is Important :

To succeed, businesses must find effective ways to spread the word about

their products and services and that's never been more challenging than today.

Consumers face more choices from more providers, all clamouring for their attention. Deploying compelling content on digital marketing platforms is one way to stand out from the crowd.

This enormous, highly engaged online audience presents tremendous opportunities for businesses that want to gain visibility for their goods and services. Digital marketing offers near-endless opportunities for connecting with potential customers and is a vital component of nearly every business's marketing mix.



Types Digital Marketing :

Creating a solid digital marketing strategy for your business begins with a better understanding of the types of digital marketing methods that yield the best returns.

Below, are the six types of digital marketing:

- 1) social media marketing,
- 2) search engine marketing (SEO),



- 3) pay-per-click (PPC) advertising,
- 4) email marketing,
- 5) mobile marketing and
- 6) content marketing.

Benefits of Digital Marketing :

There are several key advantages of using digital marketing. Here are the top benefits:

- **Budget-friendly:** You can engage in some forms of digital marketing, such as email and social media, with little to no money.
- **Measurable results:** Most forms of digital marketing allow you to measure key performance metrics, including total number of impressions, CTRs, cost per conversion, overall conversion rates and more.
- **Improved brand awareness:** With so many people using digital devices to access social channels, texts and emails, you have near-unlimited potential to generate awareness for your brand and products.
- **Strong engagement:** Digital marketing lets you create compelling content via text, images and video, leading to strong customer engagement.
- **Strong ROI potential:** Digital marketing often earns a more substantial ROI than traditional marketing and advertising tactics.

- **Global and regional reach:** Depending on the digital marketing tactics you choose, you can limit your reach to a local or regional area or use digital channels, such as YouTube and TikTok, where your content can reach a global audience.
- **Flexibility:** You can change or adopt new digital marketing strategies relatively quickly.

How to become a digital marketer :

Digital marketers need to be familiar with marketing, business, communications, and digital technologies. You'll need to be creative, strategic, and analytical.

Many employers prefer candidates with a bachelor's degree in either business or communications, but a degree isn't always necessary if you have the right skills. It is helpful for candidates to have done an internship while in school.

Skills needed in a digital marketing career:

- Communication
- Collaboration with designers, strategists, and product developers
- Creative thinking
- Data analysis and familiarity with marketing analytics
- Social media marketing
- Content creation
- SEM/SEO and CRM tools.





DOES INSPIRATIONS MATTERS?

by Mr. Lanlyn Dsouza, Fatima Ward



Inspiration is a powerful emotion that motivates us to act. It can come from various sources like people, nature, books, or even a simple thought/feeling.

Inspiration is a complex yet fascinating phenomenon that plays a crucial role in human creativity and innovation. It is the process of being mentally stimulated to do or feel something, especially to do something creative. This invisible force is the catalyst that propels individuals to transcend ordinary experiences and limitations, leading to the realization of unique, inventive, and sometimes revolutionary ideas.



Inspiration is not a one-size-fits-all concept; it is highly individualistic and can be derived from a multitude of sources. For some, it could be the beauty of nature, while for others, it might be a profound piece of literature, an awe-inspiring piece of art, or even a personal life event. It can also be found in the resilience of those who overcome adversity or the achievements of those who push the boundaries of what is considered possible.

Inspiration has the below three main qualities: -

- 1) Inspiration is the springboard for creativity. Inspired people view themselves as more creative and show actual increases in self-ratings of creativity over time. Patent-holding inventors report being inspired more frequently and intensely than non-patent holders, and the higher the frequency of inspiration, the higher the number of patents held. Being in a state of inspiration also predicts the creativity of writing samples across scientific writing, poetry, and fiction (as judged by a panel of fellow students) independent of SAT verbal scores. Openness to Experience, positive affect, specific behaviors (e.g., deleting prior sentences), and aspects of the product quality (e.g., technical merit).
- 2) Inspiration facilitates progress toward goals

In a recent study conducted by Marina Milyavskaya and her colleagues,



college students were asked to report three goals they intended to accomplish throughout the course of the semester. They then reported on their progress three times a month. Those who scored higher on the Inspiration Scale displayed increased goal progress, and their progress was a result of setting more inspired goals. Therefore, people who were generally more inspired in their daily lives also tended to set inspired goals, which were then more likely to be successfully attained.

3) Inspiration increases well-being

In another study, those who were exposed to Michael Jordan's greatness experienced higher levels of positive affect, and this increase in positive affect was completely explained by their score on the Inspiration Scale. This inspiration was not transitory though, predicting positive well-being (e.g., positive affect, life satisfaction) three months later! Inspiration was more strongly related to future than to present satisfaction. The extent to which inspiration lasted was explained by self-reported levels of purpose and gratitude in life.

In our day to day life, we have been the driving force of inspiration behind by many journey of self-discovery and personal growth of individuals. One such

is Elon Musk, the visionary entrepreneur and the force behind companies like SpaceX and Tesla. His innovative thinking, relentless pursuit of his dreams, his belief in the power of technology to solve critical human challenges is infectious.

Musk's journey has been anything but easy. From facing financial ruin in the early days of SpaceX and Tesla to dealing with numerous technical failures, his path has been littered with obstacles. Yet, his relentless pursuit of his dreams, his unwavering commitment to his vision, and his refusal to give up, no matter how insurmountable the challenges, is awe-inspiring. Thus, Elon Musk's audacious vision, relentless pursuit of his dreams, and resilience in the face of adversity make him a source of inspiration for me. His journey serves as a reminder that with determination, perseverance, and a willingness to challenge the status quo, one can achieve the seemingly impossible.

In conclusion, Inspiration can be a catalyst for personal growth, a source of strength during challenging times, and a beacon of hope for a better future. It is a transformative process that begins with an external stimulus and culminates in the creation of something new and meaningful. By remaining open to inspiration in all its forms, we can harness this powerful force to enrich our lives, contribute to our communities, and help shape a better world.

Hence, Inspiration does matter a lot!!!





TRUE HAPPINESS

✍ Ms. Edreena Ferrao



In this world filled with hatred, jealousy, selfishness greed and lust for money, what would you define your real happiness as? Well, I leave this question to you. But be honest and take time to think! Let us see if your answer remains the same, when you finish reading this story.

One gloomy day, the wind whistled among the trees, the atmosphere turned grey and dark; unexpectedly tiny drops of rain fell on the dusty summer grounds. The birds start dancing and chirping while they go in search of shelter. The animals play hide and seek and run to hide under the trees for shade. The trees glorify their creation by raising up shoulders. The sound of the wind is like the roaring waves of sea.

Mr. Anderson, had still not returned from his work. He worked in the army for 25 and came back to his hometown, as he had to look after his children. The children were regret all scared because of the sudden unexpected rain and were waiting for their father. I to inform you that Mrs. Anderson had left for her heavenly abode; Mrs. Anderson had passed away. Mr. Anderson had to sweat his blood to look after his

family. The five children along with their father cried their hearts out, for the loss of their source of happiness (Mrs. Anderson).

The five children were loving and kind. They always supported and stood for each other. The five children were: Emily- the eldest of the five, who had a desire to become an English lecturer and was in her last year of her studies. She had done considerably well in her studies. The fool does think he is wise, but the wise man knows himself to be a fool- She was a real wise girl. She took the responsibilities of the house when their father wasn't at home. The second was Enoch-was doing his MBBS and had two more years to complete. He was the mother's pet and was the most heart-broken person, when the news of death of the mother struck him. The man was not a fool (very clever). He was fulfilling his mother's dream [His mother wanted him to become a physician]. The third was Alan- the most mischievous kid of the family, who always indulged in some or the other prank. He had craze of bikes. But along with the pranks he played, he had a great helping nature. when it came to helping, he never stepped back, even if it meant to risk



his own dear life. He was studying in grade 12, he worked hard to become an engineer. The fourth was Aster who was studying in grade 10. She was like a rose; she had a beautiful smile which attracted every eye that saw her. She was a friendly and talkative girl, who grabbed every opportunity to showcase her talents and skills. She was on the top-list for both teachers and students. The last among the five I was Meline- the chubbiest and the cutest child of the family, who had blue eyes and her teeth were like pearls. She was peaches and cream. She had cute dimples, very deep, which looked almost like they would make holes on the either side of the cheeks. she was the most pampered kid of the family and the favourite of her elder siblings. Though a small child, she couldn't bear injustice. She loved to fight for injustice, she was a short-tempered a lawyer. She was a Tigress when roused. Mr. Anderson was proud of his five children. They never gave him an opportunity to feel bad or to be miserable or even to be dull. They entertained him, when he was tired. They always strived to keep him, happy.

Years passed. Mr. Anderson though old now; had only one dream: to fulfil his children's dream. He was now a satisfied and proud father. The joy of seeing his children settled in life, made him feel like he is the happiest man. His eldest daughter was the star of the family. Mr. Anderson now realised that 'his sea of troubles now

turned out to be a bed of roses'. His eldest daughter had got a doctorate in English Literature and was teaching English to an esteemed college. She happily married to Charles, who was a true gentleman, handsome and fun-loving. They had two children - Elina and Christopher.

Their family was a happy one. Meanwhile Enoch too got married to a beautiful girl named Jasmine who was like an angel. Thy had one son named Jake. Jasmine was a responsible lady who took care of her father-in-law like her own dad. Enoch treated his patients well and if the patients seemed to be poor, he made the treatment free for them. Alan too was doing well in his life; He was now a gentleman who was a responsible man and a successful engineer. Aster was continuing her studies; her brothers and sisters supported her education. she became the most favourite student of her professors because of her studiousness and punctuality. Meline was still the most beautiful female of the class and even her college. She had a big line of boys asking her to marry them. But for her nothing was more important than her family. She was still pampered by her dad.

Mr. Anderson's life was filled with laughter, joy, and happiness, because in this world of selfishness where people did anything and everything including killing to grab more and more money, here stood





his family, who had everything but still decided to stay back with their father in that same old house. So what made Mr. Anderson happy? Is it the money which his children earned? Is it the expensive clothes he got to wear now? NO! it was his family's happiness that made him the happiest man. He had never expected anything in return for his love- but still he got thrice more love than what he had given away. His happiness was in his children and now even his grandchildren.

Mr. Anderson is not amongst us now. He left to the place where his beloved had reached- the heavenly abode. But aren't there so many M., Anderson's amongst us?

Think of our parents! Don't they sacrifice their happiness just so that you could be happy? If yes, have you ever said thank you to them? If yes, well and good, if no, do it now, because there are many abandoned children who do not have the opportunity to know who their parents are. So, please do not hurt your parents.

This story is purely fictional, and it's a small contribution to all the parents who live only for their children's happiness, to those whose sole reason is to see their children's success. Any relationship in this world can be replaced except for parents- Its IRREPLACEABLE! Think about it, embrace yourself and love them.



ICYM Carol's



The commission for the differently abled and the ICYM visited the differently abled members of the Parish on 4th December. It was the occasion of Christmas. The carol singing, the Christmas message and the



interaction with the people was enriching. The gifts and sweets were exchanged. The initiative was of Mrs Nayana Fernandes of our Parish.





THE 128TH CONSTITUTIONAL AMENDMENT BILL 2023 33% RESERVATION FOR WOMEN IN THE LOK SABHA – PART ONE

Informative Corner

- In a move set to have a wide impact on Indian electoral politics, the Government of India introduced (in the ongoing 5-day special session of Parliament) the 128th Constitutional Amendment Bill 2023.
- It attempts to bring in 33% reservation for women in the Lok Sabha and all state Legislative Assemblies and extends the quota to the seats reserved for SC/STs.
- News Summary Regarding the 128th Constitutional Amendment Bill 2023.

Highlights of the 128th Constitutional Amendment Bill 2023:

- The Bill introduced in the Lok Sabha (by the Union Minister of Law and Justice) is similar to the legislation passed by the Rajya Sabha in 2010 [108th Constitutional Amendment Bill 2008].
- According to the new Bill, as nearly as maybe, one-third (including the seats reserved for women belonging to the SCs and STs) of the total number of seats to be filled by direct election to the House of People/LS shall be reserved for women.



Anusha Rodrigues & Anil Albert D'Souza
Advocates High Court of Karnataka
St Aloysius Ward

- o The Bill proposes a similar provision for Assemblies in the States and Delhi.
- o However, the quota will not apply to the Rajya Sabha or State Legislative Councils.
- Like the previous Bill, the new Bill proposes to introduce new articles - 330A and 332A - in the Constitution to introduce the changes for Lok Sabha and Assemblies respectively.
- Like the 2010 Bill, the current one also has a sunset clause, mandating that the reservation will be for a period of 15 years from the date of commencement of the Act.
- However, the key difference from the previous version is that the Bill makes the implementation of women's reservation contingent upon the delimitation process.





- o The upshot of these conditions is that women's reservation may not effectively be operationalised in Lok Sabha before the general elections of 2029.
 - o The 42nd Amendment froze the delimitation exercise until the results of the first Census after 2000 was published.
 - o In 2001 (84th Amendment), this was further extended for 25 years. This means, delimitation would happen after the results of the first Census after 2026 is published.
- Constitutional Amendments needed to Operationalise Delimitation:
- As delimitation is a precondition for the implementation of reservation, for this Articles 82 and 170(3) of the Constitution would have to be amended.
 - Article 82 provides for the readjustment of constituencies (number and boundaries) of both Lok Sabha and State Assemblies after every Census.
 - Article 170(3) deals with composition of the Legislative Assemblies.



Congratulations



DR JECINTHA D SOUZA

Nithyadar Ward

District Surgeon and Superintendent of
Wenlock Hospital, Mangalore



VIOLA RESHMA LEWIS

Lourdes Ward

Representative of the International
Movement of Catholic Agricultural
and Rural youth for Karnataka Region
(MiJARCH) 2023-2027.

Parish Clergy & Parishnors





ವರ್ದಿ ಬರಯ್, ಫಿರ್ಗಜಿ ಪತ್ರ ಸೂಭಯ್

ನ್ಯೂಸ್ ವಾ ಖಬರ್ ಮ್ಹಳ್ಳಾರ್ ಕಿತೆಂ?:

NEWS ಹ್ಯಾ ಇಂಗ್ಲಿಷ್ ಸಬ್ಜಾಚೊ ವಿಸ್ತಾರ್ ರೂಪ್ ಕೆಲ್ಯಾರ್, N=North E= East W=West S= South ಮ್ಹಣ್ ಸಮ್ಜಣಿ ಲಾಬ್ತಾ.

ಸಂಸಾರಾಚ್ಯಾ, ದೇಶಾಚ್ಯಾ ವಾ ಗಾಂವ್ಚ್ಯಾ ವಾ ಎಕಾ ಫಿರ್ಗಜಿಚ್ಯಾ ಚಾರಾಂಯ್ ಕುಶಿಂ ಥಾವ್ನ್ ಯೆಂವ್ಚ್ಯಾ ವಿವರಾಂಕ್ ಖಬ್ಲಿ ಮ್ಹಣ್ಣೆತ್.

News ಮ್ಹಣ್ ಸಬ್ಜ್ ಉಬ್ಜಲ್ಲೊ New ವಾ “ನವೆಂ” ಮ್ಹಳ್ಳಾ ಅರ್ಥಾನ್. ಇಂಗ್ಲಿಷಾಂತ್ NEW ಮ್ಹಳ್ಳಾರ್ ನವೆಂ ಮ್ಹಣ್ ಅರ್ಥ್ ಜಾತಾ. ನವೆಂ ವಾ ಯೆದೊಳ್ ಮ್ಹಣಾಸರ್ ನಾತ್ಲೆಂ ಪಯ್ಲೆ ಪಾವ್ತಿಂ ಜಾಲ್ಲೆಂ ವಾ ಪಳಯಿಲ್ಲೆಂ ಮ್ಹಣ್ ಅರ್ಥ್ ಕರ್ನ್ ಘೆವ್ಣೆತ್.

ತರ್ ವರ್ದಿ ಮ್ಹಳ್ಳಾರ್ ಕಿತೆಂ ?

ಫಿರ್ಗಜೆಂತ್, ಸಂಘ್ ಸಂಸ್ಥಾಂನಿ ಆನಿ ವಾಡ್ಯಾಂತ್ ಜಾಲ್ಲ್ಯಾ ಘಡಿತಾಂ ವಾ ಕಾರ್ಯಾಂಚೊ ವಿವರ್ ವಾಚ್ಪಾಂಕ್ ಕಳಂವ್ಚ್ಯಾಪರಿಂ ಆನಿ ಸಮ್ಜೊಂಚಿ ಪರಿಂ ಬರಂವ್ಪಿ ಜಾವ್ನಾಸಾ ವರ್ದಿ. ಎಕಾ ಫಿರ್ಗಜೆಂತ್ ಜಾಲ್ಲ್ಯಾ ವಾ ಘಡೊನ್ ಗೆಲ್ಲ್ಯಾ ಖಬ್ತಾಂಚೊ ವಿವರ್ ಏಕ್ ವರ್ದಿ ಅಟಾಪ್ತಾ ಮ್ಹಣ್ ಆಮಿ ಸಮ್ಜೆವ್ಣೆತ್.

ವರ್ದೆಚೊ ಉದ್ದೇಶ್ ಕಿತೆಂ?:

ಫಿರ್ಗಜೆಂತ್ ಜಾಲ್ಲೆಂ ಘಡಿತಾಂ, ವಾಡ್ಯಾಂನಿ ಆನಿ ಸಂಘ್-ಸಂಸ್ಥಾಂನಿ ಕೆಲ್ಲೆಂ ಬರೆಂ ಕಾಮ್ ಸರ್ವ್ ಫಿರ್ಗಜಿಗಾರಾಂಕ್ ಕಳಂವ್ಚೆಂ ಆನಿ ಹೆರ್ ವಾಡ್ಯಾಂನಿ ಕೆಲ್ಲೆಂ ಅಸಲಿಂ ಬರಿಂ ಕಾಮಾಂ ವಾ ಕಾರ್ಯಾಂ, ತಾಂಚ್ಯಾ ವಾಡ್ಯಾಂನಿ ಕರುಂಕ್ ಪ್ರೇರಣ್ ದಿಂವ್ಚೊ ಎಕಾ ಫಿರ್ಗಜಿ ಪತ್ರಾಕ್ ದಾಡ್ಲ್ಯಾ ವರ್ದೆಚೊ ಉದ್ದೇಶ್ ಜಾವ್ನಾಸ್ತಾ.

ಬರಯಿಲ್ಲಿ ವರ್ದಿ ಖಂಯ್ ಥಾವ್ನ್ ಆಯ್ಲೊರಿ, ಕಶೀಯ್ ಬರಯ್ಲೊರಿ, ವಾಚ್ಪಾಂಚ್ಯಾ 6 ಸವಲಾಂಕ್

ಶ ಮಾಚ್ಯಾ, ಮಿಲಾರ್ ಸಾಂ. ಜುಜೆ ವಾಡೊ



ಜಾಪ್ ದೀಂವ್ಕ್ ಸಕಾಜೆ ಮ್ಹಣ್ ಪತ್ರಾಂಕ್ ವರ್ದಿ ದಾಡ್ತಲ್ಯಾಂನಿ ಕೆದಾಳಾಯ್ ಮತಿಂತ್ ದವರಿಜೆ.

ಇಂಗ್ಲಿಷಾಂತ್ ಹಾಕಾ ಪಾಂಚ್ 'W's ಆನಿ ಏಕ್ 'H' ಮ್ಹಣ್ಣಾತ್.

1. WHO - ಕೋಣ್?
2. WHAT - ಕಿತೆಂ?
3. WHEN - ಕೆದಾಳಾ?
4. WHERE - ಖಂಯ್ಲರ್?
5. WHY - ಕಿತ್ಯಾಕ್? ಆನಿ
6. HOW - ಕಶೆಂ?

ದಿಸಾಳ್ಯಾ ಹಫ್ತಾಳ್ಯಾ ಆನಿ ಮಹಿನ್ಯಾಳ್ಯಾ ಖಂಚಾಯ್ ಪತ್ರಾಂತ್ ಆಯಿಲ್ಲೊ ವರ್ದೊ ವಾಚಾ. ಹ್ಯಾ ಸ ಸವಲಾಂಕ್ ಜಾಪಿ ಥಂಯ್ಲರ್ ಆಸ್ತಾತ್. ಥೊಡ್ಯಾ ಪಾವ್ತಿಂ ದೋನ್ ವಾ ತೀನ್ ಸವಲಾಂಕ್ ಜಾಪ್ ಏಕ್‌ಚ್ ಜಾಂವ್ಕ್ ಪುರೊ. ಪುಣ್ ಜಾಪಿ ಮಾತ್ ಖಂಡಿತ್ ಮೆಳ್ತಾತ್. ಜಾಪಿ ಮೆಳ್ತಾಂತ್ ಜಾಲ್ಯಾರ್ ತ್ಯಾ ವರ್ದೆಂತ್ ದೋಣ್ ಆಸಾ ಮ್ಹಣ್ ಖಂಡಿತ್ ಸಾಂಗ್ಣೆತ್. ವರ್ದೆಗಾರಾನ್ ವರ್ದಿ ಸಾರ್ಕಿ ಬರವ್ನ್ ದಾಡ್ಲ್ಯಾ ಮ್ಹಣ್ ಪರೀಕ್ಷಾ ಕರುಂಕ್ ಹಿಂ ಸವಲಾಂ ಗರ್ಜೆಚೆಂ.

ವರ್ದೆಂತ್ ಕಿತೆಂ ಆಸಾಚೆ?: ಮನ್ಶಾಚಾ ಕುಡಿಂತ್ ಕಶೆಂ ತಕ್ಲೆ, ಶರೀರ್, ಹಾತ್ ಆನಿ ಪಾಯ್ ಅಂಗ್ ಆಸಾತ್‌ಗೀ ತಶೆಂ ವರ್ದೆಂತ್ ಚಾರ್ ಭಾಗ್ ಆಸಾತ್. ಶಿರೋನಾಮ್, ಪ್ರಸ್ತಾವನ್, ವಿವರಣ್ ಆನಿ ಅಂತ್ಯ್.





ಶಿರೋನಾಮೆ:

ವರ್ದಚೆಂ ಶಿರೋನಾಮೆ ಆಕರ್ಷಿಕ್ ಆನಿ ಮುಟ್ಟಿಂ ಆಸೊನ್ ವರ್ದಚ್ಯಾ ವಿಷಯಾಕ್ ಲಗ್ತಿ ಜಾಲ್ಲೆಂ ಜಾಯ್ತಿ. ಶಿರೋನಾಮೆ ನಿರ್ಧಾರ್ ಕರುಂಕ್ ವರ್ದಚೊ ವಿಷಯ್ ಮಹತ್ವಾಚೊ ಪಾತ್ರ್ ಘೆತಾ. “ಶಿರೋನಾಮೆ” ವರ್ದಚೊ ಸಗ್ಳೊ ವಿವರ್ ಅಟಾಪ್ಲ್ಯಾಪರಿಂ ದಿಂವ್ಚೆಂ ಬರೆಂ.

ಪ್ರಸ್ತಾವನೆ:

ಕಶೆಂ ಮನ್ಶಾಕಾ ಕುಡಿಕ್ “ಮುಖಮಳ್” ಕಶೆಂ ಸೊಭಾಯ್ ದಿತಾಗೀ ತಶೆಂ ವರ್ದೆಂತ್ಲ್ಯಾ ವಿಷಯಾಕ್ ಪ್ರಸ್ತಾವನೆ ಸೊಭಾಯ್ ದಿತಾ. ಪ್ರಸ್ತಾವನೆ ಮ್ಹಳ್ಳಾರ್ ಪರಿಚಯ್ ಕರ್ನ್ ದಿಂವ್ಚೆಂ. ಖಂಚೊಯ್ ವಿವರ್ ವಾ ಮಾಹೆತ್ ವರ್ದಚೆಂ ರೂಪ್ ಘೆತಾ. ಪ್ರಸ್ತಾವನಾ ಮುಕಾಂತ್, ಕೊಣೆ, ಕಿತೆಂ ಸಾಂಗ್ಲೆಂ?

ಕಸಲೊ ಸಂದೇಶ್ ದಿಲೊ, ಹೆಂ ಉಲವ್ಪಾಚ್ಯಾ ಉತ್ತಾಂನಿ ಉಲ್ಲೇಖ್ ಕರುನ್ ಸಾಂಗ್ಲೆತ್ ವಾ ಸಾರಾಂತ್ ರುಪಾರ್, ಮುಟ್ಟೊ ಕರ್ನ್ ವಾಚ್ಪಾಂ ಮುಕಾರ್ ದವರ್ಯೆತ್.

ವಿವರಣೆ:

ಹಾಂಗಾಸರ್ ಪ್ರಸ್ತಾವನಾಚ್ಯಾ ವಿಷಯಾಕ್ ಲಗ್ತಿ ಜಾಲ್ಲ್ಯಾ ಸಂಗ್ತಿ ವಯ್ರ್ ಚಡಿತ್ ವಿವರಣೆ ದಿವ್ಚೆತ್. ಗರ್ಜೆಚೆಂ ಆಸ್ಲಾರ್ ಪ್ರಕಟ್ ಜಾತಾ ನಾ ತರ್ ಸಂಪಾದಕಾಚೆ ಕಾತರ್ ಪಡ್ತಾ.

ಅಂತ್ಯ :

ವರ್ದಿ ಅಖೇರ್ ಕರ್ತಾಸ್ತಾನಾ, ಅಂತ್ಯ್ ಕರ್ಚೆಂ ರೂಪ್ ದೀಂವ್ಚ್ ಜಾಯ್. ‘ಎ’ ಮ್ಹಳ್ಳಾನ್ ಸ್ವಾಗತ್ ಕೆಲೊ, ‘ಬಿ’ ಮ್ಹಳ್ಳಾನ್ ಉಪ್ಕಾರ್ ಭಾವುಡ್ಲೊ ಆನಿ ‘ಸಿ’ ಮ್ಹಳ್ಳಾನ್ ಕಾರ್ಯಂ ಚಲವ್ನ್ ವೆಲೆಂ. ಕಿತ್ಲಿಂ ಜಣಾಂ ಹಾಜರ್ ಆಸ್ಲಿಂ? ಹಿಂ ಕಾಮಾಂ ಖಂಚಾಯ್

ಕಾರ್ಯಾ ವೆಳಾರ್ ಸಾಂಪ್ರದಾಯಿಕ್ ರಿತಿನ್ ಚಲ್ತಾತ್‌ಗೀ ತಿತ್ಲ್ಯಾಚ್ ಸಾಂಪ್ರದಾಯಿಕ್ ರಿತಿನ್ ವರ್ದೆಚ್ಯಾ ಅಂತ್ಯಾಕ್ ಕಳಂವ್ಚೆಂ ಗರ್ಜೆಚೆಂ ಜಾವ್ನಾಸಾ.

ಕಾರ್ಯಕ್ರಮಾಂತ್ ಕೊಣೆ ಸರ್ವ್ ಭಾಗ್ ಘೆತ್ಲೊ ಮ್ಹಣ್ ವಾಚ್ಪಾಂಕ್ ಜಾಣಾಂ ಜಾಂವ್ಕ್ ಉರ್ಬಾ ಆಸ್ತಾ ಜಾಲ್ಲ್ಯಾನ್ ತಾಂಚಿಂ ನಾಂವಾಂ ದಿಲ್ಲ್ಯಾನ್ ಚೂಕ್ ಜಾಯ್ನಾ. ಪುಣ್ ಫಿರ್ಗಜೆಂತ್ಲಿಂ ಘಡಿಂ, ಸಂಘ್-ಸಂಸ್ಥಾಂಚೊ ವಾವ್ರ್, ವಾಡ್ಪಾಂತ್ಲಿ ಖಬರ್ ಸುಮಾರ್ 150 ಥಾವ್ನ್ 200 ಸಬ್ದಾಂ ಭಿತರ್ ಆಸ್ಲಾರ್ ಪುರೊ. ವರ್ದಿ ಚಡಿತ್ ಲಾಂಬ್ ನಾಕಾ.

ಹೆರ್ ವಿಷಯ್:

1. **Be Brief, Be Brisk, Don't Be Bright.** ಮ್ಹಳ್ಳೆಂ ತೀನ್ ತತ್ವಾಂ ವರ್ದಿ ದಾಡ್ಲೆಲ್ಯಾಂನಿ ಮತಿಂತ್ ದವರಿಜೆ.

ವರ್ದಿ ಮುಟ್ಟಿ ಆಸಾಚೆ.

ವರ್ದಿ ವಾಚುಂಕ್ ಸಲೀಸ್ ಜಾಯ್ತಿ.

ವರ್ದಿ ಆಕರ್ಷಿಕ್ ಜಾಯ್ತಿ. ಆನಿ ವಾಚ್ಪಾಂಕ್ ವಾಚುಂಕ್ ಕರ್ತಾಪರಿಂ, ವರ್ದೆಗಾರಾನ್ ವರ್ದಿ ಬರಯ್ಲೆ.

2. ಬರಯಿಲ್ಲಿ ವರ್ದಿ ಜಾತಾ ತಿತ್ಲ್ಯಾ ವೆಗಿಂ ಇಗರ್ಜೆಚ್ಯಾ ದಪ್ಪರಾಕ್ ಪಾವಾಜೆ. ಕಾರ್ಯಂ ಜಾಲ್ಲ್ಯಾ ಏಕ್ ವಾ ದೋನ್ ದಿಸಾಂ ಭಿತರ್ ದಾಡ್ಲಾರ್ ಬರೆಂ.

3. ಎ4 ಕಾಗ್ದಾರ್ ಸೊಬಿತ್ ಕರ್ನ್ ಬರವ್ನ್ ದಾಡ್ಲೆತ್ ವಾ ಟಾಯ್ವ್ ಕರ್ನ್ (ನುಡಿ/ಬರಹ ವಾಪರ್ನ್) ಇ-ಮೈಲಾರ್ ದಾಡ್ಲಾರ್ ಭಾರಿ ಬರೆಂ. ಆತಾಂ ವಾಟಪಾಚೆರ್ ದಾಡುಂಕೀ ಆವ್ಹಾಸ್ ಕರ್ನ್ ದಿಲಾ.

ಫಿರ್ಗಜ್ ಪತ್ರ್ ಪ್ರಕಟ್ ಕರುಂಕ್ ಆಸ್ಚ್ಯಾ ವೆಳಾ ಭಿತರ್ ತುಮಿ ವರ್ದಿ ಫಿರ್ಗಜ್ ದಪ್ಪರಾಕ್ ಪಾವಿತ್ ಕೆಲ್ಯಾರ್ ಫಿರ್ಗಜ್ ಪತ್ರ್ ವೆಳಾರ್ ಪ್ರಕಟ್ ಕರುಂಕ್ ಸುಲಭ್ ಜಾತಾ.



*Wish You Merry X'Mas
and
Prosperous New Year 2024*

J F D'SOUZA & TRESSY PINTO

TWINKLE, ATTAVAR

ANUP & ANITA D'SOUZA

AILEEN, ALISHA

(CHILDREN)

U.S.A





ಫಿರ್ಗಜೆಚಿಂ ಘಡಿತಾಂ / PARISH EVENTS

ವಾಹನಾಂ ಬೆಂಜಾರ್



ಅಕ್ಟೋಬರ್‌ಚ್ಯಾ 21 ಆನಿ 22 ತಾರೀಕೆರ್ ಹರೈಕಾ ಮಿಸಾ ಉಪ್ರಾಂತ್ ವಾಹನಾಂ ಚಾಲಕಾಂ ಆನಿ ಮ್ಹಾಲ್ಕಾಂ ಪಾಸತ್ ಮಾಗ್ಣೆಂ ಭೆಟವ್ನ್ ವಾಹನಾಂ ಬೆಂಜಾರ್ ಕರ್ಚೆಂ ಕಾರ್ಡೆಂ ವಿಗಾರ್ ಬಾಪಾನ್ ಸಹ-ಯಾಜಕಾಂ ಸಂಗಿಂ ಚಲವ್ನ್ ವ್ಹೆಲೆಂ.

ಪಯ್ಲೆ ಕುಮ್ಗಾರ್



ಅಕ್ಟೋಬರ್‌ಚ್ಯಾ 29 ತಾರೀಕೆರ್ ಫಿರ್ಗಜೆಚ್ಯಾ 19 ಜಣಾಂ ಭುರ್ಗ್ಯಾಂನಿ ಜೆಜುಕ್ ಕುಮ್ಗಾರಾಂತ್ ಸ್ವೀಕಾರ್ ಕೆಲೊ. ಭುರ್ಗಿಂ ಆವಯ್-ಬಾಪಾಯ್ ಸಂಗಿಂ ಹಾಜರ್ ಆಸೊನ್ ದೆವಾಕ್ ಅರ್ಗಾಂ ಭೆಟಯ್ಲಿಂ. ಪ್ರಧಾನ್ ಯಾಜಕ್ ಜಾವ್ನ್ ವಿಗಾರ್ ಬಾಪಾನ್

ಮಿಸಾಚೆಂ ಬಲಿದಾನ್ ಭೆಟಯ್ಲೆಂ. ಸಹಾಯಕ್ ವಿಗಾರ್ ಬಾಪಾನ್ ಸಹ-ಭೆಟವ್ಣೆಂತ್ ಭಾಗ್ ಘೆತ್ಲೊ. ಕ್ರಿಸ್ತಿ ಶಿಕ್ಷಣ್ ಶಿಕೊಂವ್ಕ್ ಕುಮಕ್ ಕೆಲ್ಲ್ಯಾ ಶಿಕ್ಷಕಾಂಚೊ ಆನಿ ಸಹಕಾರ್ ದಿಲ್ಲ್ಯಾ ಸರ್ವ್ ಫಿರ್ಗಜೆಗಾರಾಂಚೊ, ಭುರ್ಗ್ಯಾಂಚೊ, ವ್ಹಡೀಲಾಂಚೊ ವಿಗಾರ್ ಬಾಪಾನ್ ಉಪ್ಕಾರ್ ಬಾವುಡ್ಲೊ. ಭುರ್ಗ್ಯಾಂಕ್ ಫಿರ್ಗಜೆ ತರ್ಫೆನ್ ಉಲ್ಲಾಸಿಲೆಂ.

ಸಿಮೆಸ್ತ್ ಬೆಂಜಾರ್



ನವೆಂಬ್ರಾಚ್ಯಾ 1 ತಾರೀಕೆರ್ ಸರ್ವ್ ಸಾಂತಾಂಭಕ್ತಾಂಚೊ ಆನಿ ಸರ್‌ಲ್ಲ್ಯಾ ಸರ್ವ್ ಭಾವಾಡ್ತಾಂಚೊ ಉಗ್ಡಾಸ್ ಕಾಡ್ನ್ ಮಿಸಾಚೆಂ ಬಲಿದಾನ್ ಭೆಟವ್ನ್ ತಾಂಚ್ಯಾ ಆತ್ಮಾಕ್ ಸಾಸ್ಣಾಚೊ ವಿಶೆವ್ ಮಾಗ್ಲೊ. ಮಿಸಾ ಉಪ್ರಾಂತ್ ಫೊಂಡ್ ಬೆಂಜಾರ್ ಕೆಲೆ. ಸರ್ವ್ ಫಿರ್ಗಜೆಗಾರಾಂನಿ ತಾಂಚ್ಯಾ ಮೊಗಾಚ್ಯಾಂಕ್ ನಿಕೆಪ್ ಕೆಲ್ಲಿ ಸುವಾತ್ ನಿತಳ್ ಕರ್ನ್ ಘುಲಾಂ ಘಾಲ್ನ್ ವಾತಿ ಪೆಟಯ್ಲೊ. ಸಿಮೆಸ್ತ್ ವೀಜ್ ದಿವ್ಚ್ಯಾಂನಿ ಅಮರ್ಬಾಯೆನ್ ಸೊಭಯ್ಲಿ.

ಗಾಯಾನ್ ಮಂಡಳೆಚ್ಯಾ ಫೆಸ್ತಾಚಿ ವರ್ದಿ

ನವೆಂಬರ್ 25 ವೆರ್ ಗಾಯಾನ್ ಮಂಡಳೆಚಿಂ ಫೆಸ್ತ್ ವ್ಹಡಾ ಸಂಭ್ರಮಾನ್ ಆಚರ್ಸಿಲೆಂ. ಗಾಯಾನ್ ಮಂಡಳೆಚ್ಯಾ ಸಾಂದ್ಯಾಂನಿ ಅರ್ಥಾಭರಿತ್ ಲಿತುರ್ಜಿ ವಮಾಂಡುನ್ ಹಾಡ್ಲಿ. ಮಿಸಾ ಉಪ್ರಾಂತ್ ಇಗರ್ಜೆಚ್ಯಾ ಹೊಲಾಂತ್ ಫೆಸ್ತಾಚೊ ಸಂಭ್ರಮ್ ಚಲಯ್ಲೊ. ಫಿರ್ಗಜೆಚೆ

ಜೀಕ್ ಅನಿ ಸ್ಪೂಜೆ ಆಮ್ಚ್ಯಾ ಜಿವಿತಾಂತ್ ಜಾಯ್ತೆ ಲಿಸಾಂವ್ ಶಿಕುಯ್ತಾಕ್. ಜೀಕ್‌ಚೆ ಕಿತೆ ಕರಿಜಾಯ್ ವ್ಹಡ್ ಶಿಕುಯ್ತಾಕ್, ಸ್ಪೂಜೆ ಕಿತೆ ಕರುಂಕ್ ನಾಜೊ ವ್ಹಡ್ ಶಿಕುಯ್ತಾಕ್.



ಯಾಜಕ್, ಉಪಾಧ್ಯಕ್ಷ, ಹಾಜರ್ ಆಸೊನ್, ಲ್ವಾನಾಂ ತಶೆಂ ವ್ಹಡಾಂ ಥಾವ್ನ್ ನಾಚ್ ಆನಿ ಪದಾಂ ಗಾವ್ನ್ ಸರ್ವಾಂಚಿಂ ಮನಾಂ ಸಂತೊಸಾಯ್ಲಿಂ. ವಿಗಾರ್ ಬಾಪಾಂನಿ ಆಪ್ಲಿಂ ಜಾಣ್ವಾಯೆಚಿಂ, ಮಾರ್ಗದರ್ಶನ್

ದಿಂವ್ಪಿಂ ಉತ್ರಾಂ, ಗಾಯಾನ್ ಮಂಡಳಿಚ್ಯಾ ಸಾಂದ್ಯಾಂ ಸಂಗಿಂ ವಾಂಟುನ್ ಘೆತ್ಲಿಂ. ಮಾನೆಸ್ತೀನ್ ನೆಲ್ಲಿ ಪಿರೆರಾ ಆನಿ ಸಾಂಗಾತ್ಯಾಂನಿ ಲ್ವಾನಾಂಕ್ ತಶೆಂ ವ್ಹಡಾಂಕ್, ಹಾಜರ್ ಆಸ್ಲ್ಯಾ ಸರ್ವಾಂಕ್ ಥೊಡೆ ಪೆಳ್ ಆಸಾ ಕರ್ನ್, ಉಪ್ರಾಂತ್ ವಿಜೇತಾಂಕ್ ಇನಾಮಾಂ ವಾಂಟ್ಲಿಂ. ಮಾನೆಸ್ತೀನ್ ನಿನೆಟ್ ಟೆಲ್ಲಿಸಾನ್ ಕಾರ್ಯೆಂ ಚಲವ್ನ್ ವ್ಹೆಲೆಂ. ಮಾನೆಸ್ತೀನ್ ವಿನಿತಾ ಡೆ'ಸೋಜಾನ್ ಧನ್ಯವಾದ್ ಪಾಠಯ್ಲಿ. ಸಗ್ಳ್ಯಾಂನಿ ರುಚಿಕ್ ಜೆವಣ್ ಸೆವ್ಲೆಂ. ಹ್ಯಾ ಸಂಭ್ರಮಾಕ್ ಸುಮಾರ್ 55 ವಾಡ್ಯಾಗಾರಾಂ ಹಾಜರ್ ಆಸ್ಲಿಂ.

ಭುರ್ಗ್ಯಾಂಚೊ ದಿವಸ್ ಆಚರಣ್



ನವೆಂಬರ್ 12 ತಾರಿಕೆರ್, ಭುರ್ಗ್ಯಾಚಾ ದಿಸಾಕ್ ಲಾಗೊನ್ ಬೈಬಲ್ ಕ್ವಿಜ್, ಭುರ್ಗ್ಯಾಂಕ್ ವಿವಿಧ್ ಪೆಳ್, ಕ್ರಿಸ್ತೀ ಶಿಕ್ಷಣ್ ಶಿಕೊಂಚ್ಯಾ ಶಿಕ್ಷಕಾಂ ಥಾವ್ನ್ ಉಲ್ಲಾಸ್ ಪಾಠಂವ್ಪಿ ಇತ್ಯಾದಿ ಮಾಂಡುನ್ ಹಾಡ್ಲೆಂ ಎವ್ಕರಿಸ್ತ್



ಬಲಿದಾನಾಂತ್ ಭುರ್ಗ್ಯಾಂನಿ ಕ್ರಿಯಾಳ್ ರಿತಿನ್ ಭಾಗ್ ಘೆತ್ಲೊ. ದನ್ವರಾಂ ಜೆವ್ಣಾ ಸವೆಮ ಕಾರ್ಯೆ ಅಖೇರ್ ಜಾಲೆಂ. ಶಿಕ್ಷಕಾಂನಿ ಬರ್ಯಾ ರಿತಿನ್ ಮಾಂಡಾವಳ್ ಕೆಲ್ಲಿ.

Mission Sunday

“The smallest act of kindness is worth more than the grandest intention”

The Convener Mrs. Lynette Fernandes along with her team had taken the initiative to plan and coordinate the smooth functioning of all the events organized

for the Mission Sunday. Selling of the pre ordered food and the breakfast items were planned to sell on 15th October 2023.

Garage sale was organized on three consecutive Sundays. The scrap was collected and sold in order to collect some funds.





“Milagres fete” was planned on the 5th november 2023 evening 4.30 pm to 8.30 pm. The formal inaugural function of the fete took place by releasing the balloons. The fete was included games, auctions, food counters, music and lots of fun activities.

The members of the mission Sunday committee sold the food and games coupons on two Sundays prior to the event.

Overall it was a collaborative effort of the gurkars, ward representatives, area

leaders, and the Parish Council members along with the Mission Sunday committee.

They have shown that even small acts of kindness can make a significant impact when done collectively. Their efforts have helped to raise funds for a noble cause and have brought the community together for a good cause. It is heartening to see such initiatives being taken, and we hope that we continue to inspire others to do the same.

✍ **Wilma Andrade**
Mission Sunday Committee

ಸಾಂ ಪಾವ್ಲ್ ವಾಡ್ಯಾಂತ್ ಕ್ರಿಸ್‌ಮಸ್ ಆಚರಣ್



ಗುರ್ಕಾರ್ನಿಚಾ ಮುಖೆಲ್ಪಣಾಪಾಲ್ ಸಾಂ ಪಾವ್ಲ್ ವಾಡ್ಯಾಂತ್ ಡಿಸೆಂಬರಾಚಾ 10 ಆನಿ 11 ತಾರಿಕೆರ್ ಸಾಂಜೆರ್ 5 ವರಾರ್ ವಾಡ್ಯಾಂತ್ ತಶೆಂಚ್ ಪಿಡೆಸ್ತಾಚಾ ಫರಾನಿಂ ಭೆಟ್ ಕರ್ನ್ ಕ್ರಿಸ್‌ಮಸಾಚೊ ಸಂದೇಶ್ ದೀವ್ನ್

ಶುಭಾಶಯ್ ಪಾಟಯ್ಲಿಂ. ಸಾಂತಾಕ್ಲೊಸಾನ್ ಆಕ್ರಿಸ್ತಾಂವ್ ಭಾವಾಂಕ್ ಗೊಡ್ಡೆ ವಾಂಟುನ್ ಆಮ್ಚೊ ಸಂತೊಸ್ ವಾಟುನ್ ಘೆತ್ಲೊ.

✍ **ಜೆಸಿಂತಾ ಫೆರ್ನಾಂಡಿಸ್, ಗುರ್ಕಾರ್ನ್**



Street Play Promotes Anti-Drug Awareness in Mangalore



In an effort to raise awareness about the dangers of drug abuse, Our Lady of Miracles Church organised an impactful street play in collaboration with School of Social Work, Roshni Nilaya. The play was performed by Roshni Nilaya students on September 23rd and 24th at the Milagres Church compound, as well as October 1st at Attavar Katte and S L Mathis Park.

The powerful performance conveyed



a strong anti-drug message, highlighting the devastating effects of addiction and emphasizing the community's shared responsibility to address this crisis. According to organizers, the play reached over 500 people across the various locations.



The event kicked off with remarks from ACP Mahesh Kumar of the Mangalore Central Division, who applauded the project and stressed the importance of engaging youth. Students brought the message to life through their dramatic talents, earning enthusiastic praise from audiences.



The street play earned enthusiastic praise from audiences and organizers alike. "The students brought the anti-drug message to life through their dramatic talents," said Parish Priest Rev. Fr. Bonaventure Nazareth. "I deem this awareness campaign a resounding success. By leveraging the accessibility and storytelling potential of street theater, they have meaningfully contributed to the Mangalore Diocese's broader Anti-Drug Month efforts."

✍ Farida Goveas



ಅಮ್ಮಿ ಆಶಾ ನಿಫಾಳ ಜಾಲ್ಯಾರ್, ದೇವಾಲಿಂ ರಿಯೋಜನ್ ದುಲೊಂಚ್ ಆಸ್ತಾ ಆಮಿ ಆಶಾಂಚಿಂ ಮೂರ್ತ್ಯೆ
ಬೆಂತ್ಯಾಂವ್ ಆನಿ ಆಶೆತಾಂವ್, ಪೂರ್ಣ್ ದೇವ್ ಆವ್ಚೊ ಭವಿಷ್ಯ್ ಬೆಂತ್ಯಾ





SENIOR PARISHIONERS MEET 2023



Milagres Parish organized the Senior Parishioners Meet 2023 on 17th November 2023 in the Milagres Jubilee Hall. The programme commenced with Holy Mass at 10 am. Ophilia D'Souza welcomed the gathering and the dignitaries. Resource Person Mr. Gerard Colaco, Vice President Secretary and Coordinator of all commissions graced the occasion. The Parish Priest, addressed the audience of more 150 senior citizens of the Parish. Mrs. Sangeeta Fernandes introduced the Resource Person, a renowned entrepreneur, specialized in personal finance and investment.

Mr. Gerard Colaco gave a presentation on Will & Testament, explaining various scenarios, giving valuable suggestions and recommendations. He emphasized on the importance of making a Will and elaborated on the consequences in the absence of a Will. The session was very enlightening and enriching. He also touched

upon a few things on investments too. Mr. Gerard Colaco answered a few questions from the audience. Following that Lynnette Fernandes, the coordinator, expressed a few words of gratitude for Gerard Colaco for sparing his valuable time.

The session continued with some spot games conducted by Sangeeta Fernandes. A Konkani skit named 'Divorce' written and composed by Wilfred D'Souza was presented by Maria Louis, Eric D'mello and Wilfred D'Souza. A game of Housie was conducted by Geannette D'Souza and Renny Correa. Wilfred D'Souza sang two songs of the legend, Wilfy Rebimbus and enthralled the audience. The vote of thanks was given by Winston D'Souza. The programme was concluded with a sumptuous lunch.

✍️ **Ophilia D Souza**
Convenor
Social Welfare Commission



ಸಾಂ ಫ್ರಾನ್ಸಿಸ್ ಆಸ್ಸಿಸಿಚೆಂ ಫೆಸ್ತ್



ಸೆಕ್ಯುಲರ್ ಫ್ರಾನ್ಸಿಸ್ಕನ್ ಒಡ್ಡಿಚ್ಯಾ ಸಾಂದ್ಯಾಂನಿ ಸಾಂ ಫ್ರಾನ್ಸಿಸ್ ಆಸ್ಸಿಸಿಚ್ಯಾ ಫೆಸ್ತಾಚೆಂ ಆಚರಣ್ ಕೆಲೆಂ. ಬಾವ್ ಪ್ರಕಾಶ್ ಲೋಬೊನ್ ಮೀಸ್ ಭೆಟಯ್ಲೆಂ.

ಸಾಂಸ್ಕೃತಿಕ ಕಾರ್ಯಾಂತ್ ವಿಗಾರ್, ಫ್ರಾದ್ ಪ್ರಕಾಶ್ ಲೋಬೊ, ಪ್ರಾಂತಿಯ್ ಅಧ್ಯಕ್ಷ್ ಡೆನಿಸ್ ಫೆರ್ನಾಂಡಿಸ್, ಪ್ರತಿನಿಧಿ ಫ್ಲೇವಿ ಹಾಜರ್ ಆಸ್ಲಿಂ.

ಸಾಂಸ್ಕೃತಿಕ ಕಾರ್ಯಾಚ್ಯಾ ಸಾಂದ್ಯಾಂನಿ ಜೆವ್ಣಾಚಿ ವ್ಯವಸ್ಥಾ ಕೆಲ್ಲಿ. ಸಗ್ಳ್ಯಾಂನಿ ಸಂತೊಸಾನ್ ಹ್ಯಾ ಕಾರ್ತಕ್ಮಾಂತ್ ಭಾಗ್ ಘೆತ್ಲೊ.

ಮರಿಯೆಚಾ ಲೀಜನಾಚಿ ಮದರ್ ತೆರೆಚಾ ಆಶ್ರಮಾಚಿ ಭೆಟ್



ಮರಿಯೆಚೆಂ ಲೀಜನ್ ಮಿಲಾರ್ ಫಿರ್ಗಜೆಚಾ ಸಾಂದ್ಯಾಂನಿ ನವೆಂಬರಾಚಾ 29 ತಾರೀಕ್ ಮದರ್ ತೆರೆಚಾ ಆಶ್ರಮಾಕ್ ಭೆಟ್ ಕೆಲಿ. ತಾಂಕಾಂ ಮಿಶಾಲ್ ಕೆಲೆಂ ಥೊಡೆ ವ್ಯಾಯಾಮ್ ಕೆಲೆ. ಥೊಡಿಂ ಪದಾಂ ಗಾಯ್ಲಿಂ ಆನಿ ಸರ್ವಾಂ ಸಂಗಿಂ ಭರೊನ್ ಸಕ್ಡಾಂಕ್ ಸಂತೊಸ್ ಕೆಲೊ ಆನಿ ತಾಂಕಿಚಿ ಕುಮಕ್ ದಿಲಿ.

ದುಃಖಿ ಸಾಯ್ಬಣಿಚಾ ಸೊಡಾಲಿಟಿ-ಆಶ್ರಾಕ್ ಭೆಟ್



ಡಿಸೆಂಬರಾಚಾ 8 ತಾರೀಕ್ ದುಃಖಿ ಸಾಯ್ಬಣಿಚಾ ಸೊಡಾಲಿಟಿಚಾ 15 ಸಾಂದ್ಯಾಂನಿ, ಸಕಾಳಿಂಚಾ

10 ವೊರಾರ್ “ಜೆಷಾಯಿರ್ ಹೋಂ” ಕಂಕನಾಡಿ ಹಾಂಗಾಸರ್ ವಸ್ತಿ ಕರ್ನ್ ಆಸ್ಚಾ ನಿವಾಸ್ಯಾಂಚೆಂ ಭೆಟ್

ಆಮ್ಚ್ಯಾ ಸಮಸ್ತಾಂಕ್ ದೋನ್ ಪ್ರಮುಖ್ ಕಾರಣಾಂ, ಮಂತ್ರ್ಣಿ ಮನ್ಶಾಚೆರ್ ದಾರ್ಜಿನ್ ಪಾತ್ಯೆಣಿ ಆನಿ ಬರಾಬೊಚ್ಯಾ ಉತ್ರಾಂಚೆರ್ ದುಬಾವ್ ಪಾಂವ್ಲೆಂ.





ಕೆಲೆ, ತಾಂಚೆ ಖಾತಿರ್ ನತಾಲಾಚಿಂ ಗಿತಾಂ ಗಾವ್ನ್, ಸಾಂತಾ ಕ್ಲೆಸಾ ಸಾಂಗಾತಾ ನಾಚುನ್, ಖೆಳ್ ಚಲವ್ನ್ ವ್ಹರ್ನ್ ತಾಂಕಾಂ ಸುಡುಡಿತ್ ಕೆಲೆಂ, ತಾಂಕಾ ಫಳ್ತಾರ್ ದೀವ್ನ್, ತಾಂಚೆ ಲಾಗಿಂ ಉಲೊವ್ನ್ ದೋನ್ ಘೆಂಟಿ ತಾಂಚೆ ಸಾಂಗಾತಾ ಖರ್ಚೆಲೆ. ಆವ್ಚ್ಯಾ ಸಾಂದ್ಯಾಂನಿಂ

ತಾಂಚೆ ಖಾತಿರ್ ಹಾಡ್ಲೆಲಿ ಖಾಣಾಂ ವರ್ವಿಂ ಥಂಯ್ಚ್ಯಾ ಸಿಸ್ತರಾಂ ಲಾಗಿಂ ದಿಲಿ. ಅಶೆಂ ಥಂಯ್ ಆಸ್ಲಲ್ಯಾ ಸಮೀಸ್ತಲಾಗಿಂ ಆವ್ಚೊ ಮೋಗ್ ಆನಿ ಸಂತೋಸ್ ಆಮಿ ವಾಂಟುನ್ ಘೆತ್ಲೊ. ಸರ್ವ್ ಸಾಂದ್ಯಾಂನಿಂ ಕ್ರಿಯಾಳ್ ರೀತೀನ್ ಹ್ಯಾ ಭೆಟಿಂತ್ ವಾಂಟೊ ಘೆತ್ಲೊ.

ಕಾರ್ಮೆಲ್ ವಾಡ್ಯಾಚೆಂ ಪಿಕ್ನಿಕ್



ಕಾರ್ಮೆಲ್ ವಾಡ್ಯಾಗಾರಾಂ ನವೆಂಬರಾಚ್ಯಾ 13 ತಾರಿಕೆರ್, ಸುಮಾರ್ 20 ಜಣಾಂ ಮರ್ವಿನ್ ಗೊವಿಯಸ್ ತಾಂಚಾ ಉಳಲ್ಯಾ ಹಿತ್ಲಾಂತ್ ಪಿಕ್ನಿಕಾಕ್ ಮೆಳ್ಳಿ ವಾಡ್ಯಾಚ್ಯಾ ಗುರ್ಕಾರ್ನಿನ್ ಮುಕೇಲ್ಪಣ್ ಘೆತ್ಲೆಂ ಆನಿ ವಾಡ್ಯಾಗಾರಾಂನಿ ಸಾಂಗಾತ್ಪಣ್ ಪರ್ಗಟ್ಲೆಂ.

THOMAS WARD – CAROL SINGING



On 7th of December 2023 the ward members of St.Thomas ward organised carol singing for the elderly and sick people. Around 20 singers from our ward gathered at the residence of Adrian and Nayana Fernandes and started our visit to 8 houses .we entertained our elderly people by bringing smile on their faces. Christmas is the time of sharing and caring. We were served Christmas goodies in every house



we visited. Santaclaus entertained them with his dance and distribution of sweets. As a token of remembrance we gifted our elderly people with cake and Christmas Candles. It was a memorable day for our ward.

Anitha Fernandes





St Francis Xavier Ward get-together



“The more you praise and celebrate life, the more there is in life to celebrate”.

In view of the St. Francis Xavier ward feast on 3rd December 2023, the members of St Francis Xavier ward offered a thanksgiving mass.

The members held a ward meeting cum get-together at the residence of Gurkar Mrs. Wilma Andrade. It was attended by 30 members and led by Mrs. Sangeeta Fernandes.

The Parish Priest, the Asst. Parish Priest

and the Principal doubled our joy with their presence. The report was read by Mrs. Sangeeta followed by wishing the ward members who celebrated their birthday and wedding anniversaries The ward members spent the time sharing and interacting with each other. This was followed by an exciting game of housie.

The get-together was concluded with sumptuous snacks.

By: **Sangeeta Fernandes**
Ward Representative

ಸಾಂ ಪೆದ್ರು ವಾಡ್ಯಾಚೆಂ ಪಿಕ್ನಿಕ್ ಆನಿ ಕ್ರಿಸ್‌ಮಸ್ ಆಚರಣ್



ಸಾಂ ಪೆದ್ರು ವಾಡ್ಯಾಗಾರಾಂ ಡಿಸೆಂಬರಾಚ್ಯಾ 3 ತಾರಿಕೆರ್, ಸುಮಾರ್ 33 ಜಣಾಂ ಉಳಲ್ಚಾ ಹೊಗ್ಳೆ ಮ್ಹಳ್ಳ್ಯಾ ಹಿತ್ತಾಂತ್ ಪಿಕ್ನಿಕಾಕ್ ಮೆಳ್ಳಿ. ತಶೆಂಚ್ ಡಿಸೆಂಬರಾಚ್ಯಾ 10 ತಾರಿಕೆರ್, ವಾಡ್ಯಾಚಾ

ಫಾರಾನಿಂ ಭೆಟ್ ಕರ್ನ್ ಕ್ರಿಸ್‌ಮಸಾಚೊ ಸಂದೇಶ್ ವಾಂಟುನ್ ಘೆತ್ಲೊ.

ವಾಡ್ಯಾಚ್ಯಾ ಗುರ್ಕಾರ್ನಿನ್ ಮುಕೇಲ್ಪಣ್ ಘೆತ್ಲೆಂ ಆನಿ ವಾಡ್ಯಾಗಾರಾಂನಿ ಸಾಂಗಾತ್ಪಣ್ ಪರ್ಗಟ್ಲೆಂ.

ಅನಿತ ಡಿಸೋಜಾ, ಗುರ್ಕಾರ್ನ್

ಸುತೊನ್ ವ್ಹಳ್ಳಾರ್ ಪಿಸೊಳ್ಚ್ಯಾ ಭಾಷೆನ್. ಕಿಕ್ಲಿ ಪಾಟ್ ಧರ್ಮಾಚಿ ಪಿಸೊಳಿ ಪುಯ್ಲೆ ಪುಯ್ಲೆ ಉಬ್ಡಾ ಜರ್ ತಾಚೆ ಧರಂಯ್ ಗುಮಾಸ್ ದೀನಾ ಜಾಲ್ಯಾರ್ ತುಜ್ ಉಭೊನ್ ಆಂಗಾರ್ ಬಸ್ತಾ



First Holy Communion



Robin Fernandes

29-10-2023

May Christ's life and light
Fill you today and every time
You receive Holy Communion
God love you and bless you!



Loving Wishes From

Parents : Ashok & Anitha Fernandes
Grand Mother: Florine Fernandes
Sisters : Eva & Lysandra Fernandes
Nithyadar Ward.



FERNANDES
CATERERS

LEADING CATERER FOR
VEGETARIAN & NON-VEG FOOD



Ashok Fernandes

Call

0824 2442280

94483 85822

9480764657

'Paradise' Lobo Lane,
Attavar, N. G. Road,
Mangalore 575 001

ಪಯ್ಲಾ ಕುಮ್ಗಾರಾಚೆ ಉಲ್ಲಾಸ್

ಶೈನಾ ನಜ್ರೆತ್

29-10-2023

ಪೆಟವ್ನ್ ಪಯ್ಲಾ ಕುಮ್ಗಾರಾಚೆ ವಾತ್
ಮೋಗಾನ್ ವಿಸ್ತಾರುನ್ ಧರ್ಮೆಯ್ ಹಾತ್
ಚೆಜುಕ್ ಸ್ವೀಕಾರ್ ಕೆಲೊಯ್ ಕಾಳ್ಜಾಂತ್
ಸಾಂಬಾಳ್ತೊಲೊ ತುಕಾ ದೀಸ್ ಆನಿ ರಾತ್



ರಾನ್ ರಾನ್ ಉಲ್ಲಾಸ್ ಪಾಟಯ್ತಾತ್:
ಬಾಪುಯ್: ವಾಲ್ಟರ್ ನಜ್ರೆತ್
ಆವಯ್: ಸುಜಾತಾ ನಜ್ರೆತ್ ಆನಿ ಬಾವ್: ವಿಲ್ಸನ್ ನಜ್ರೆತ್
ಸಾಂ. ಅಂತೊನ್ ವಾಡೊ

ಭಾಗಿ ನತಾಲ್ ಆನಿ ಸಂತೊಸ್‌ಭರಿತ್ ನವೆಂ ವರನ್ 2023



As we celebrate the birth of Christ,
may our days be filled with sacred
moments and may His love guide us
in the coming year.

Best wishes from
Carmel Ward

AARON CATERERS

IVAN DSOUZA
Proprietor

Tickle your taste buds with a unique taste

AT YOUR SERVICE

+91 98450 85597
+91 98445 85597



'AARON' 4TH CROSS BABUGUDDA, MANGALURU

Merry Christmas & Happy New Year 2024

Stany Crasta
Proprietor



JO JO CATERERS

St. Josep's Nagar, Jeppu, Mangalore



Call : 0824 2418075 / +9198450 82475

Merry Christmas & Happy New Year 2024

MERRY CHRISTMAS AND HAPPY NEW YEAR TO YOU AND YOUR FAMILY

SIANI FURNITURE

Since 1995

www.sianifurniture.in



LEO-CELL[®]
— It's For living —

F
A
C
T
O
R
Y
O
U
T
L
E
T

- HOME & OFFICE FURNITURE
- EDUCATIONAL FURNITURE
- MODULAR KITCHENS
- MODULAR WARDROBES
- TV UNITS
- HOME DECOR
- ALTARS

📍 **Showroom :**
Siani Furniture
Airport Road, Yeyyadi,
Mangalore-575 008.
Ph: +91 824 2981688
+91 98880130888

📍 **Factory:**
Souza Enterprises,
Old Airport Road, Kalladi,
Malavoor Village, Bajpe,
Mangalore-574 142
Ph: +91 824 2251688
+91 9888848798



Open on sundays





MIRACLES OF MILAGRES CREDIT SOUHARDHA CO-OP. LTD.,

CO-OPERATIVE SERVICE

SERVICE WITH AFFINITY AND SECURITY

BRANCH: "Crystal Arc" Ground Floor-1, Opp. Canara Bank, Balmatta Road, Hampanakatta, Mangaluru, Mob: 888141333 / 886186144

Wishing you a
MERRY CHRISTMAS



&
HAPPY NEW YEAR

5.5%
P.A. 30 days to 90 days

6.5%
P.A. 91 days to 180 days

7.5%
P.A. 181 days to 365 days

10%
P.A. 366 days (For General)

10.5%
P.A. 555 days

Empowering Women, Securing Their Future.

Mahila Samman

10.5%

Term
Deposit
Scheme.

Special interest for all Women.

444 days

conditions apply

11%
366 days

for senior citizens.

Physically challenged, Widows



VALUE ADDED SERVICES



Online Balance Enquiry 24/7

e-stamping (Bond Paper)

RTGS/NEFT facility

e-Collection & SMS Service

Pan Card / Western Union

PENSION PLAN

An ideal investment scheme to get
decent monthly income on your Investment

INVEST AMOUNT	MONTHLY INT
Rs. 1,40,000	Rs. 1,050
Rs. 2,80,000	Rs. 2,100
Rs. 4,20,000	Rs. 3,150
Rs. 6,90,000	Rs. 5,175
Rs. 13,60,000	Rs. 10,200

Applicable only for Senior Citizen's

Investment can be done in multiples to earn more interest

Mr. Juse Paul B. Viegas
President

*Quarterly Interest will be paid for suitable Deposit / plans only

*Disseminated only for share member information.



M.C.C. BANK LTD

Admin. Office : MCC Bank Bldg, Hampankatta, Mangalore 575 001

EDUCATION made
AFFORDABLE
with our Loans...

*Domestic & Overseas
Higher Studies loans
at attractive interest
& easy terms*

EDUCATION LOANS

just at **8.75%**



*Conditions apply

Contact your nearest Branch

Hampankatta: 7090701102
0824-2424306, 2423454
Kankanady : 7090701127
0824-2437706, 2987706
Ashoknagar : 7090701126
0824-2458316, 2458716
Morgansgate : 7090701124
0824-2417756

Kulshekar : 7090701114
0824-2230585
Moodbidri : 7090701125
08258-237079
Shirva : 7090701117
0820-2554544
Bajpe : 7090701123
0824-2251998

Kinnigoli : 7090701119
0824-2295900
Surathkal : 7090701120
0824-2477510
Ullal : 7090701116
0824-2464300, 2463300
Udupi : 7090701111
0820-2529666, 2529566

Kundapur : 7090701118
08254-235200
Puttur : 7090701130
08251-231323
B.C.Road : 7090701109
08255-230789
Karkal : 7090701128
08258-235600

HO Ph : +91 70907 01105 | Toll free No : 1800 123 2966

Email: ho@mccbank.in | Web: www.mccbank.in